




ವಿಜಯನಗರದ ಹೆಮ್ಮೆಯ ಹಂಪಿ ಟೈಮ್ಸ್ ದಿನಪತ್ರಿಕೆಗೆ

ಎರಡು ವಸಂತದ ಯೋಜನೆ

ಎರಡನೆಯ ವರ್ಷಾಚರಣೆಯ ಈ ಕ್ಷಣದಲ್ಲಿ ಎಲ್ಲರಿಗೂ ಕೃತಜ್ಞತಾ ನಮನ



ಹಂಪಿ ಶ್ರೀ ವಿರೂಪಾಕ್ಷೇಶ್ವರ

ಹಂಪಿ ಟೈಮ್ಸ್ ದಿನಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಅನೇಕರಲ್ಲಿ ತಪ್ಪು ಅಭಿಪ್ರಾಯಗಳನ್ನು ಸುಳ್ಳಾಗಿಸಿ, ಪತ್ರಿಕೆ ಮುನ್ನಡೆದಿದೆ. ಜಿಲ್ಲೆಯ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದು, ಗಡಿ ಮೀರಿ ಓದುಗರನ್ನು ತನ್ನತ್ತ ಸೆಳೆದಿದೆ. ಮಕ್ಕಳ ಭವಿಷ್ಯಕ್ಕೆ ಪತ್ರಿಕೆ ಬೆಳಕಾಗಲಿ.

ಶ್ರೀ ಜಗದ್ಗುರು ಕೊಟ್ಟಿರು ಬಸವಲಿಂಗ ಮಹಾಸ್ವಾಮಿಗಳು, ಹೊಸಪೇಟೆ



2024-25ನೇ ಸಾಲಿನ ಎಸ್ಸೆಸ್ಸೆಲ್ವಿ ಫಲಿತಾಂಶ ಪ್ರಗತಿಗೆ ಪೂರಕವಾಗಿ ಪತ್ರಿಕೆಯಲ್ಲಿ ವರ್ಷದಿಡೀ ಪ್ರಶೋತ್ತರ ಸರಣಿ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರ ಹಾಗೂ ಪಾಲಕರ ಹಾಗೂ ಓದುಗರ ಮನಗೆದ್ದಿದೆ. ಶೈಕ್ಷಣಿಕ ಕಾಳಜಿ ತೋರಿದ ಹಂಪಿ ಟೈಮ್ಸ್ ದಿನಪತ್ರಿಕೆ ಹಾಗೂ ಅವರ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.

ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ ಜಿಲ್ಲೆ



ಹಂಪಿ ಟೈಮ್ಸ್ ದಿನಪತ್ರಿಕೆ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದಕ್ಕೆ ಅಭಿನಂದನೆಗಳು. ನಿರಂತರವಾಗಿ ಪತ್ರಿಕೆ ಹೊರಬರುತ್ತಿದೆ. ನೈತಿಕ ಶಿಕ್ಷಣ, ಮಾಲ್ವಾಯುತ ವಿಶೇಷ ಲೇಖನಗಳು ವಿದ್ಯಾರ್ಥಿಗಳನ್ನು ಓದಗರನ್ನು ಆಕರ್ಷಿಸುತ್ತವೆ. ಪತ್ರಿಕೆ ಬಿಡುಗಡೆಯಲ್ಲಿ ನಾನಿದ್ದೆ ಎನ್ನುವುದು ನನಗೆ ಹೆಮ್ಮೆ.

ಬಿ.ಎಲ್.ಶ್ರೀಹರಿಬಾಬು, ಎಸ್.ಪಿ, ವಿಜಯನಗರ ಜಿಲ್ಲೆ



ಹಂಪಿ ಟೈಮ್ಸ್ ಸಂಪಾದಕೀಯ ಇಂದು ಹಂಪಿ ಟೈಮ್ಸ್ ಓದುಗರ ಸಂಭ್ರಮ

ಹಂಪಿ ಟೈಮ್ಸ್ ಕುಟುಂಬಕ್ಕೆ ಇಂದು ಒಂದು ವಿಶೇಷ ದಿನ. ಕಳೆದ ಎರಡು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ, ಮೂರನೇ ವಸಂತಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ, ನಮ್ಮ ಓದುಗರ ಸಂಭ್ರಮವನ್ನು ಕಣ್ಣುಬಿಡಿಸುವ ಸುಯೋಗ ನಮ್ಮದು. ಈ ಎರಡು ವರ್ಷಗಳ ಪಯಣದಲ್ಲಿ ಹಂಪಿ ಟೈಮ್ಸ್ ಕೇವಲ ಒಂದು ಸುದ್ದಿ ಮಾಧ್ಯಮವಾಗಿರದೆ, ನಮ್ಮ ಓದುಗರೊಂದಿಗೆ ಬೆಳೆದ ಒಂದು ಬೃಹತ್ ಕುಟುಂಬವಾಗಿ ರೂಪುಗೊಂಡಿದೆ.

ಪ್ರತಿ ದಿನದ ಸುದ್ದಿಗಳಿಂದ ಹಿಡಿದು, ಆಳವಾದ ವಿಶ್ಲೇಷಣೆಗಳು, ಮನರಂಜನೆಯ ಕ್ಷಣಗಳು, ಹಾಗೂ ಸಮಾಜದ ವಿವಿಧ ಸ್ತರಗಳ ಕಥೆಗಳನ್ನು ನಿಮ್ಮ ಮುಂದಿಡುವ ನಮ್ಮ ಪ್ರಯತ್ನಕ್ಕೆ ನೀಡಿರುವ ನಿಮ್ಮ ಬೆಂಬಲಕ್ಕೆ ನಾವು ಚಿರಋಣಿಗಳು. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಸಲಹೆಗಳು ಹಂಪಿ ಟೈಮ್ಸ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರೇರಣೆಯಾಗಿವೆ.

ಎರಡು ವಸಂತಗಳ ಹಿಂದೆ, ಒಂದು ಸಣ್ಣ ಬೀಜವಾಗಿ ಬಿತ್ತಿದ ಹಂಪಿ ಟೈಮ್ಸ್ ಇಂದು ಗಿಡವಾಗಿದೆ. ಈ ಬೆಳವಣಿಗೆಯ ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮ ಓದುಗರ ಪಾತ್ರ ಹಿರಿದು. ನೀವು ಕಳುಹಿಸಿದ ಪ್ರತಿಕ್ರಿಯೆಗಳು, ಮೆಚ್ಚುಗೆಯ ಮಾತುಗಳು, ಹಾಗೂ ರಚನಾತ್ಮಕ ಟೀಕೆಗಳು ನಮ್ಮನ್ನು ನಿರಂತರವಾಗಿ ಉತ್ತಮಗೊಳಿಸಲು ನೆರವಾಗಿವೆ. ನಿಮ್ಮಲ್ಲಿ ನಿರಂತರವಾದ ಪ್ರೋತ್ಸಾಹವೇ ನಮ್ಮ ಪಯಣದ ಅತಿದೊಡ್ಡ ಶಕ್ತಿ. ಸಾಮಾಜಿಕ ಜಾಲತಾಣಗಳಲ್ಲಿ ಹಂಪಿ ಟೈಮ್ಸ್ ಕುರಿತು ಹರಿದಾಡುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು, ನೀವು ನಮ್ಮ ವಿಷಯಗಳನ್ನು ಹಂಚಿಕೊಳ್ಳುವ ಉತ್ಸಾಹ, ಮತ್ತು ನಮ್ಮ ಅಂಕಣಕಾರರಿಗೆ ನೀವು ನೀಡುವ ಪ್ರೋತ್ಸಾಹ, ಇವೆಲ್ಲವೂ ನಮ್ಮ ಓದುಗರ ಸಂಭ್ರಮಕ್ಕೆ ಕನ್ನಡಿ ಹಿಡಿದಂತಿವೆ. ನಿಮ್ಮ ಈ ಸಂಭ್ರಮವು ನಮ್ಮ ತಂಡದ ಪ್ರತಿ ಸದಸ್ಯನಿಗೂ ಹೊಸ ಉತ್ಸಾಹವನ್ನು ನೀಡಿದೆ.

ಎರಡು ಫಲಪ್ರದ ವಸಂತಗಳ ಯಶಸ್ವಿ ಪಯಣ: ಹಂಪಿ ಟೈಮ್ಸ್ ಅಖಂಡ ಸಾಧನೆ ಮತ್ತು ಮುಂದಿನ ಹೆಜ್ಜೆಗಳು

ಹಂಪಿ ಟೈಮ್ಸ್ ಕಳೆದ ಎರಡು ವಸಂತಗಳಿಂದ ನಿರಂತರವಾಗಿ ಓದುಗರು, ಲೇಖಕರು ಹಾಗೂ ಜಾಹೀರಾತುದಾರರ ಅಚಲ ಬೆಂಬಲವನ್ನು ಪಡೆದು ಯಶಸ್ವಿ ಹೆಜ್ಜೆಗುರುತುಗಳನ್ನು ಮೂಡಿಸಿದೆ. ಕೇವಲ ಒಂದು ಸುದ್ದಿ ಪತ್ರಿಕೆಯಾಗಿ ಉಳಿಯದೆ, ಸಮಾಜಮುಖಿ ಚಿಂತನೆಗಳು, ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಪ್ರಗತಿಯ ರೂಪರೇಖೆಯಾಗಿ ನಮ್ಮ ಪತ್ರಿಕೆ ಹೊರಹೊಮ್ಮಿರುವುದು ನಮಗೆ ಅಪಾರ ಸಂತಸ ತಂದಿದೆ.

'ಹಂಪಿ ಟೈಮ್ಸ್ ಕನಸು ಎಸ್ಸೆಸ್ಸೆಲ್ವಿ ಫಲಿತಾಂಶದಲ್ಲಿ ವಿಷ್ಣು 625 ಹಾಗೂ ಗ್ಯಾರಂಟಿ 625 ಯೋಜನೆ' ಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿರುವುದು ನಮ್ಮಲ್ಲಿ ಸಾಮಾಜಿಕ ಪರಿಶ್ರಮಕ್ಕೆ ಸಿಕ್ಕ ಫಲ. ಈ ಯೋಜನೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಮತ್ತು ಬರಹಗಾರರ ಮೆಚ್ಚುಗೆಯನ್ನು ಗಳಿಸಿ, ಮುನ್ನಡೆಯಲು ನಮಗೆ ಪ್ರೇರಣೆ ನೀಡಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ನಮ್ಮ ಪತ್ರಿಕೆ ಒಂದು ಸಣ್ಣ ಪಾತ್ರ ವಹಿಸಿದೆ ಎನ್ನುವುದು ನಮಗೆ ಹೆಮ್ಮೆಯ ವಿಷಯ.

ಎಲ್ಲರ ಅವಿರತ ಪರಿಶ್ರಮದ ಫಲವಾಗಿ, ವಿಜಯನಗರ ಜಿಲ್ಲೆಯ ಎಸ್ಸೆಸ್ಸೆಲ್ವಿ ಫಲಿತಾಂಶವು 27ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಜಿಗಿದಿರುವುದು ನಮ್ಮ ಪತ್ರಿಕೆಯ ಶೈಕ್ಷಣಿಕ ಕಾಳಜಿಗೆ ದೊಡ್ಡ ಗೌರವ. ಹಂಪಿ ಟೈಮ್ಸ್ ಪತ್ರಿಕೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಮುಕ್ತಕಂಠದಿಂದ ಕೊಂಡಾಡಿರುವುದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪ್ರಗತಿಗೆ ಸಹಕರಿಸಿದ ಸಮಸ್ತ ಶಿಕ್ಷಣ ಇಲಾಖೆ, ನಮ್ಮ ಮಾರ್ಗದರ್ಶಿ ಶಿಕ್ಷಕರು, ಪ್ರೋತ್ಸಾಹ ನೀಡಿದ ಜಾಹೀರಾತುದಾರರು ಮತ್ತು ನಮ್ಮೊಂದಿಗೆ ಸದಾ ನಿಂತ ಓದುಗರ ಬಳಗಕ್ಕೆ ಹಾಗೂ ಲೇಖಕರಿಗೆ ಹೃತ್ಪೂರ್ವಕ ಧನ್ಯವಾದಗಳು.

ಈ ಪಯಣದಲ್ಲಿ ನಮಗೆ ಸದಾ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರ ಕೊಡುಗೆಯನ್ನು ನಾವು ಸದಾ ಸ್ಮರಿಸುತ್ತೇವೆ. ಅವರ ದೂರದೃಷ್ಟಿ ಮತ್ತು ಬೆಂಬಲವಿಲ್ಲದಿದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ.

ಮುಂದಿನ ಕಾರ್ಯಯೋಜನೆಗಳು ಶೈಕ್ಷಣಿಕ ಕ್ರಾಂತಿಯತ್ತ ಮತ್ತೊಂದು ಹೆಜ್ಜೆ

ಕಳೆದ ಎರಡು ವಸಂತಗಳ ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ಹಂಪಿ ಟೈಮ್ಸ್, ಮುಂದಿನ ವರ್ಷದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಮಹತ್ವದ ಕಾರ್ಯಯೋಜನೆಗಳನ್ನು ರೂಪಿಸಿದೆ. ಇದರ ಭಾಗವಾಗಿ, ಪ್ರತಿ ಶಾಲೆಗೂ '625 ಗ್ಯಾರಂಟಿ' ಯೋಜನೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ. ಕನ್ನಡ ಮತ್ತು ಅಂಗ್ಲ ಮಾಧ್ಯಮದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಗಣನೀಯ ಪ್ರಗತಿ ಸಾಧಿಸಲು, ವಿಷಯವಾರು ಸರಣಿ ಪ್ರಶೋತ್ತರಗಳನ್ನು ಪ್ರಕಟಿಸಲು ನಿರ್ಧರಿಸಿದ್ದೇವೆ. ಇದು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗೆ ಅತ್ಯುತ್ತಮ ಮಾರ್ಗದರ್ಶನ ನೀಡಲಿದೆ.

ಶಿಕ್ಷಕರ ಅಮೂಲ್ಯ ಸೇವೆ ಮತ್ತು ಅವರ ಅಖಂಡ ಪರಿಶ್ರಮವನ್ನು ಗುರುತಿಸಿ ಗೌರವಿಸುವ ಸಲುವಾಗಿ, ವಿಷಯವಾರು ಶಿಕ್ಷಕರಿಗೆ ಹಾಗೂ ಮುಖ್ಯ ಶಿಕ್ಷಕರಿಗೆ 2025-26ನೇ ಸಾಲಿನ 'ವರ್ಷದ ಸಾಧಕ ಶಿಕ್ಷಕ' ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿಯು ಶಿಕ್ಷಕರಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬಿ, ಗುಣಮಟ್ಟದ ಶಿಕ್ಷಣ ನೀಡಲು ಪ್ರೇರಣೆ ನೀಡುತ್ತದೆ ಎಂಬುದು ನಮ್ಮ ನಂಬಿಕೆ. ಅಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಲು ಮತ್ತು ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸಲು 'ಸಮೂಹ ವಿದ್ಯಾರ್ಥಿ ನಮ್ಮ ಹೆಮ್ಮೆ' ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನಗಳ ಮೂಲಕ ಶೈಕ್ಷಣಿಕ ಕ್ರಾಂತಿಯೊಂದನ್ನು ಸೃಷ್ಟಿಸುವುದು ನಮ್ಮ ಗುರಿ.

ಈ ಎಲ್ಲ ಶೈಕ್ಷಣಿಕ ಚಟುವಟಿಕೆಗಳ ಯಶಸ್ಸಿಗೆ ಶಿಕ್ಷಣ ಇಲಾಖೆ, ವಿವಿಧ ಶೈಕ್ಷಣಿಕ ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು ಮತ್ತು ಸಾಮಾಜಿಕರ ಬೆಂಬಲ ಅತ್ಯಗತ್ಯ. ಹಂಪಿ ಟೈಮ್ಸ್ ಈ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಎಲ್ಲರ ಸಹಕಾರ ಕೋರುತ್ತೇವೆ. ನಿಮ್ಮಲ್ಲಿ ಸಹಕಾರ ಹೀಗೇ ಇರಲಿ ಎಂದು ಆಶಿಸುತ್ತೇವೆ.

- ಬಸಾಪುರ ಬಸವರಾಜ್ ಸಂಪಾದಕ, ಹಂಪಿ ಟೈಮ್ಸ್



ಯೋಗ

ಚೇತನ ಭಾರ್ಗವ, ಬೆಂಗಳೂರು

ಯೋಗವು ಅತ್ಯಂತ ಪ್ರಾಚೀನವಾದುದು. ಇದಕ್ಕೆ 5000 ವರ್ಷಕ್ಕಿಂತಲೂ ಹಿಂದಿನ ಇತಿಹಾಸವಿದೆ. ಯೋಗವು ಋಗ್ವೇದದಲ್ಲಿ ಮಂತ್ರಗಳ ಮೂಲಕ ಪರಿಚಯಿಸಲ್ಪಟ್ಟಿದೆ. ಕತ್ತಲೆಯಿಂದ ಕೂಡಿದ್ದ ಜಗತ್ತಿಗೆ ಬೆಳಕು ಆಗಮಿಸಿ ಓಂ ಕಾರ ನಾದವು ಹೊರಹೊಮ್ಮಿತು. ಹೀಗೆ ಓಂಕಾರದ ಮೂಲಕ ವೇದಗಳು ಆರಂಭವಾಯಿತು. ವೇದಗಳೇ ನಮ್ಮ ಹಿಂದೂ ಧರ್ಮದ ಮೂಲ. ಪ್ರಮುಖವಾಗಿ ನಾಲ್ಕು ವೇದಗಳಿವೆ. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ. ಇದರಲ್ಲಿ ಪ್ರತಿಯೊಂದರಲ್ಲೂ ನಾಲ್ಕು ಭಾಗಗಳಿವೆ. ನಂತರ ಬಂದದ್ದು ಅಷ್ಟಾಂಗ ಯೋಗ. ಅಷ್ಟಾಂಗ ಯೋಗದ ಮೂರನೆಯ ಹಂತ ಯೋಗ. ಅಷ್ಟಾಂಗ ಯೋಗದ ಎಂಟು ಅಂಗಗಳೆಂದರೆ, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.

ಯೋಗಕ್ಕೆ ಯೋಗಸೂತ್ರಗಳ ಮೂಲಕ ಸರಿಯಾದ ರೂಪ ನೀಡಿದವರು ಪಂಚಾಂಗಲಿ ಮಹರ್ಷಿಗಳು. ಇವರನ್ನು ಯೋಗ ಪಿತಾಮಹ ಎಂದು ಕರೆಯುತ್ತಾರೆ. ನಮ್ಮ ಪೂರ್ವಜರು ಯೋಗದ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಋಷಿಮುನಿಗಳು ತಮ್ಮ ಯೋಗವಿಧಿಯ ಮೂಲಕ ಹಲವಾರು ವರ್ಷ ತಪಸ್ಸಿನಲ್ಲಿಯೇ ಮಗ್ನವಾಗಿರುತ್ತಿದ್ದರು. ಮಾನಸಿಕವಾಗಿಯೂ ಶಾರೀರಿಕವಾಗಿಯೂ ನಮ್ಮನ್ನು ನಾವು ಧೃಢಪಡಿಸಿಕೊಳ್ಳುವುದರಲ್ಲಿ ಯೋಗವಿಧಿಯೂ ಒಂದು. ಇದು ಜಗತ್ತಿಗೆ ಭಾರತೀಯರ ಕೊಡುಗೆ.

ಯೋಗೇ ಕರ್ಮಸು ಕೌಶಲಮ್. ನಿಷ್ಕಾಮ ಕರ್ಮ ಮಾಡುವ ಕೌಶಲ್ಯವೇ ಯೋಗ ಎಂದು ಭಗವದ್ಗೀತೆ ಹೇಳುತ್ತದೆ. ಹಿಂದೂ ಶತ್ವ ಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಯೋಗದ ಪ್ರಮುಖ ಪಾಠಗಳು ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ರಾಜಯೋಗ, ಹಠಯೋಗ, ಮಂತ್ರಯೋಗ, ಶಿವಯೋಗ, ನಾದಯೋಗ, ಲಯಯೋಗ ಮುಂತಾದವು. ಇದರಲ್ಲಿ ಹಠಯೋಗವು ನಮ್ಮ ಆರೋಗ್ಯಕ್ಕೆ ಉತ್ತಮವಾಗಿದ್ದು ನಮ್ಮ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಿ ಖಾಯಿಲೆಗಳಿಂದ ಮುಕ್ತಗೊಳಿಸಲು ಸಹಕಾರಿಯಾಗಿದೆ.

ಈ ಒತ್ತಡ ಜೀವನ ಶೈಲಿಯಲ್ಲಿ ಯೋಗ ಮಾಡುವುದು ಬಹಳ ಮುಖ್ಯ. ಧ್ಯಾನ ಪ್ರಾಣಾಯಾಮ ಮಾಡುವುದರಿಂದ ಸ್ವಸ್ಥ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗ ಮಾಡುವುದರಿಂದ ಮನಸ್ಸು ಪ್ರಶಾಂತ ವಾಗುತ್ತದೆ. ನಕಾರಾತ್ಮಕ ಆಲೋಚನೆ ನಮ್ಮ ಹತ್ತಿರವೂ ಸುಳಿದಾಡುವುದಿಲ್ಲ. ಸರಿಯಾಗಿ ಕ್ರಮಬದ್ಧವಾಗಿ ಯೋಗವನ್ನು ಅಭ್ಯಾಸ ಮಾಡುವುದರಿಂದ ಜೀವನದಲ್ಲಿ ಸುಖ ಮತ್ತು ಶಾಂತಿಯನ್ನು ಪಡೆಯಬಹುದು ಹಾಗೂ ನೋವು ಮತ್ತು ದುಃಖಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯೋಗ ಮಾನಸಿಕ ನಮ್ಮದಿಯ ಮೂಲ

ಈ ಆಧುನಿಕ ಯುಗದಲ್ಲಿ ಬದಲಾದ ಜೀವನಶೈಲಿ, ಆಹಾರ ಪದಾರ್ಥಗಳಿಂದಾಗಿ ಮನುಷ್ಯನ ಆರೋಗ್ಯದ ಏರುಪೇರು ಸರ್ವೇಸಾಮಾನ್ಯವಾಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಪರಿಣಾಮಕಾರಿ ಮಾರ್ಗವೆಂದರೆ ಯೋಗ ಮತ್ತು ಅದರ ನಿಯಮಿತ ಅಭ್ಯಾಸ. ಯೋಗಾಭ್ಯಾಸದಿಂದ ಏಕಾಗ್ರತೆ ಹೆಚ್ಚುತ್ತದೆ. ನಮ್ಮ ದೇಹದ ತೂಕ ನಿಯಂತ್ರಣದಲ್ಲಿ ಇರುತ್ತದೆ. ರಕ್ತದೊತ್ತಡ ಹಾಗೂ ಇನ್ಸುಲಿನ್ ಭಾದೆಗಳು ಇಲ್ಲವಾಗುತ್ತದೆ. ಯೋಗವು ನಮ್ಮ ಮಾನಸಿಕ ಒತ್ತಡ ಮತ್ತು ಆತಂಕವನ್ನು ಬಿಡುಗಡೆ ಮಾಡುವ ಮಾರ್ಗವಾಗಿದೆ. ಗರ್ಭಿಣಿಯರು ವೈದ್ಯರ ಸಲಹೆ ಮೇರೆಗೆ ಯೋಗ ಮಾಡುವುದರಿಂದ ಸಹಜ ಹೆರಿಗೆಗೆ ಸಹಾಯವಾಗುತ್ತದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಯೋಗ ಮಾಡುವುದನ್ನು ಅಭ್ಯಾಸ ಮಾಡಬೇಕು. ಇದರಿಂದ ಅವರ ಉತ್ತಮವಾದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯ ಅಂಗ ರಾಷ್ಟ್ರಗಳ ಸಭೆಯಲ್ಲಿ ಯೋಗದ ಕುರಿತು ಪ್ರಸ್ತಾಪಿಸಿ ಭವ್ಯ ಇತಿಹಾಸವಿರುವ ಯೋಗವನ್ನು ಜಾಗತಿಕ ಮಟ್ಟಕ್ಕೇರಿಸಿದರು. ಯೋಗ ಭಾರತದ ಸಂಸ್ಕೃತಿಯ ಕೊಡುಗೆ. ಯೋಗಾಭ್ಯಾಸ ದೇಹ-ಮನಸ್ಸು, ಆರೋಗ್ಯ-ಕ್ಷೇಮ, ಮಾನವ - ಪ್ರಕೃತಿ ನಡುವಿನ ಕೊಂಡಿಯಾಗಿದೆ ಎಂದು ವಿಶ್ವಕ್ಕೆ ಸಾರಿದರು. ಯೋಗ ಬರಿಯ ವ್ಯಾಯಾಮವಲ್ಲ ನಮ್ಮನ್ನು ನಾವು ಅರಿತುಕೊಳ್ಳುವ ಸಾಧನ ಎಂದು ವರ್ಣಿಸಿದರು. ವಿಶ್ವಸಂಸ್ಥೆಯ ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಿತು. ಇದಕ್ಕೆ ವಿಶ್ವದ 170 ಅಂಗ ರಾಷ್ಟ್ರಗಳು ಅಂಗೀಕರಿಸಿದವು. ಜೂನ್ 21 ರಂದು ದೆಹಲಿಯ ರಾಜ ಪಥದಲ್ಲಿ ಮೊದಲ ಯೋಗ ದಿನಾಚರಣೆ ನಡೆಯಿತು.

ಯೋಗಕ್ಷಿತ್ರವೃತ್ತಿ ನಿರೋಧ.... ನಿಯಮಿತ ಯೋಗಾಭ್ಯಾಸದಿಂದ ನಾವು ಚಿತ್ತ ವೃತ್ತಿಯನ್ನು ಕಳೆದುಕೊಂಡು ಮಾನವತೆಯನ್ನು ಮೈಗೂಡಿಕೊಳ್ಳುತ್ತೆ. ದೈವತ್ವಕ್ಕೆ ಏರೋಣ..

ನೀವೂ ಬರೆಯಬಹುದು

ಹಂಪಿ ಟೈಮ್ಸ್ ಪತ್ರಿಕೆ ಆರಂಭಿಸಿದ್ದು ನಾವಾದರೂ, ಕೈಹಿಡಿದು ನಡೆಸುವವರು ನೀವು. ನಮ್ಮ ಇಚ್ಛೆಯೂ ಒಳಗೊಂಡಂತೆ ನಿಮ್ಮ ಆಶಯಗಳಿಗೆ ತಕ್ಕಂತೆ ಪತ್ರಿಕೆಯನ್ನು ರೂಪಿಸುವ ಹೊಣೆಗಾರಿಕೆ, ಜವಾಬ್ದಾರಿಯೂ ನಮ್ಮದಾಗಿದೆ. ಇಲ್ಲಿ ಕೇವಲ ನಮ್ಮ ಬರವಣಿಗೆ ಅಷ್ಟೇ ಅಲ್ಲದೆ, ಬರಹಗಾರರಾಗಿದ್ದರೆ ನೀವೂ ಕೂಡ ನಿಮ್ಮ ಬರಹವನ್ನಿಲ್ಲಿ ಓದಬಹುದು. ಈ ನಿಟ್ಟಿನಲ್ಲಿ ನಿಮ್ಮಿಂದ ಕತೆ, ಕವನ, ವಿವಿಧ ಪ್ರಕಾರದ ಸಾಹಿತ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಪರ ಚಿಂತನೆ ಒಳಗೊಂಡ ಲೇಖನಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಜೊತೆಗೆ ಬಹುಮುಖ್ಯವಾಗಿ ಈ ನೆಲದ ಜನರ ಧ್ವನಿಯಾಗುವ ಹಂಬಲದಿಂದ ಸಾರ್ವಜನಿಕ ಕುಂದು ಕೊರತೆಗಳನ್ನು ಹೇಳಿಕೊಳ್ಳಬಹುದು. ಓದುಗ ಪ್ರಭುಗಳಾದ ನೀವು ಪತ್ರಿಕೆಯ ಭಾಗವೂ ಹೌದು. ಹೀಗಾಗಿ ನಿಮ್ಮ ಪ್ರತಿಕ್ರಿಯೆಯೂ ನಮಗೆ ಅತ್ಯಮೂಲ್ಯ. **ಕಥೆ, ಕವನ, ಸಾಹಿತ್ಯ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ, ಕ್ರೀಡೆ, ಕೃಷಿ, ಅಪರೂಪದ ವ್ಯಕ್ತಿಗಳು, ಅಂಕಣ, ಮಹಿಳೆ ಮತ್ತು ಮಕ್ಕಳು ಸೇರಿದಂತೆ ವಿವಿಧ ಕ್ಷೇತ್ರಗಳ** ಕುರಿತಾದ ನಿಮ್ಮ ಬರಹಗಳನ್ನೆಲ್ಲ ಸ್ವೀಕರಿಸುತ್ತೇವೆ ಆದರೆ, ಕಳುಹಿಸಿದ ಬರಹಗಳಲ್ಲಿ ಸಮಂಜಸ ಎನಿಸುವುದಷ್ಟೇ ಪ್ರಕಟಿಸುತ್ತೇವೆ. ನಮ್ಮ ನಂಬುಗೆಯ ಸಮಾಜಕ್ಕಾಗಿ ಒಳಿತನ್ನೇ ಬಯಸುತ್ತ ಬರೆಯುತ್ತ ಎಲ್ಲರೂ ಒಳ ಗೊಳ್ಳೋಣ.

ಸಂಪಾದಕರು: ಹಂಪಿ ಟೈಮ್ಸ್, ಶ್ರೀ ಓಂಕಾರೇಶ್ವರ ದೇವಸ್ಥಾನದ ಸಕ್ಕದಲ್ಲಿ, ವಾಲ್ಮೀಕಿ ವೃತ್ತದ ಹತ್ತಿರ, ಹೊಸತೇಜೆ, ವಿಜಯನಗರ ಜಿಲ್ಲೆ. ಇ-ಮೇಲ್: hampitimes@gmail.com
M: 94486 33038

ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಚಾಹಿರಾತುಗಳು ವಿಶ್ವಾಸಾರ್ಹವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ, ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಚಾಹಿರಾತುದಾರರೊಡನೆ ಯೇ ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ.


— ಚಾಹಿರಾತು ವ್ಯವಸ್ಥಾಪಕರು.

ಯೋಗ ಮನುಕುಲದ ಆರೋಗ್ಯಕ್ಕೆ ಯೋಗ್ಯ

'ಯೋಗ ಮಾಡಿ ರೋಗ ದೂರ ತಳ್ಳಿ' ಎಂಬ ನಾಣ್ಯದಿ ಜಗಜನಿತವಾಗಿದ್ದು, ಯೋಗವು ದಿನ ಕಳೆದಂತೆ ತನ್ನ ಮಹತ್ವ ಹಾಗೂ, ಪ್ರಭಾವವನ್ನು ಭಾರತದಿಂದ ಕಡಲಾಚೆಯ ನೂರಾರು ದೇಶಗಳಿಗೆ ಹಬ್ಬಿಸಿದೆ.ಪ್ರತಿವರ್ಷ ಜೂನ್ 21ರಂದು ಜಗತ್ತಿನಾದ್ಯಂತ ಸದೃಢ ಮನಸ್ಸು ಮತ್ತು ಸದೃಢ ಆರೋಗ್ಯಯುತ ದೇಹದ ನಿರ್ಮಾಣಕ್ಕಾಗಿ ವಿಶ್ವ ಯೋಗ ದಿನವನ್ನು ಯೋಗದ ಹಬ್ಬವನ್ನಾಗಿ ಎಲ್ಲರೂ ಸಂಭ್ರಮಿಸುತ್ತಿದ್ದಾರೆ.

ಜಂಜಾಟಗಳಿಂದ ತುಂಬಿದ, ಸಂಕೀರ್ಣ ಜೀವನ ಶೈಲಿಯನ್ನು ಹೊಂದಿರುವ ಇಂದಿನ ಜನಾಂಗ, ಚಿಕ್ಕ ವಯಸ್ಸಿನಲ್ಲಿಯೇ, ಹೃದಯ ಸ್ತಂಭನ, ಡಯಾಬಿಟಿಸ್ ನಂತಹ ಅಸಂಕ್ರಾಮಿಕ ರೋಗಗಳಿಗೆ ತುತ್ತಾಗಿ ಜೀವದುಸಿರು ಚೆಲ್ಲುತ್ತಿದ್ದಾರೆ. ಈ ಹೊತ್ತಿಗೆ ಹಲವಾರು ಔಷಧಿಗಳು ಈ ರೋಗಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಯಾಗಿಲ್ಲ. ಇಂತಹ ಸಂದರ್ಭದಲ್ಲಿ ಪ್ರತಿದಿನ ಮಾಡುವ ಯೋಗ ಆರೋಗ್ಯಯುತ ಜೀವನಕ್ಕೆ ಮುದ್ದಾಗಿ ಜಗತ್ತಿಗೆ ಹೊಸ ಭರವಸೆಯಾಗಿ ಪ್ರಾಮುಖ್ಯತೆ ಪಡೆದಿದೆ.

ಅಂದಹಾಗೆ ಇಡೀ ಜಗತ್ತಿಗೆ ಯೋಗ ನೀಡಿದ ದೇಶ ನಮ್ಮ ಭಾರತ, ಯೋಗದ ಪಿತಾಮಹ ಪಂಚಾಂಗಲಿಯವರು. ಅವರು ಬರೆದ "ಯೋಗ ಸೂತ್ರಗಳು" ಎಂಬ ಕೃತಿ ಯೋಗದ ತತ್ವ ಶಾಸ್ತ್ರೀಯ ಗ್ರಂಥವಾಗಿದ್ದು, ಅದು ನಾಲ್ಕು ಅಧ್ಯಾಯಗಳನ್ನು ಹೊಂದಿದ್ದು 195 ಸೂತ್ರಗಳ ಮೂಲಕ ಯೋಗವನ್ನು ವಿವರಿಸುತ್ತದೆ. ಪಂಚಾಂಗಲಿ ಅವರ ಅಷ್ಟಾಂಗ ಯೋಗ ಅತ್ಯಂತ ಪ್ರಮುಖವಾಗಿದ್ದು ಅದು ಯಮ (ನೈತಿಕ ನಿಯಮಗಳು),ನಿಯಮ (ವೈಯಕ್ತಿಕ ಶಿಸ್ತು),ಆಸನ (ದೇಹದ ನಿಯಂತ್ರಣ), ಪ್ರಾಣಾಯಾಮ (ಉಸಿರಾಟದ ನಿಯಂತ್ರಣ), ಪ್ರತ್ಯಾಹಾರ (ಇಂದ್ರಿಯಗಳ ಹಿಮ್ಮೆಟ್ಟಿಸುವಿಕೆ),ಧಾರಣೆ (ಏಕಾಗ್ರತೆ),ದ್ಯಾನ (ಧ್ಯಾನಸ್ಥಿತಿ) ಎಂಬ ಎಂಟು ಹಂತದ ಯೋಗಗಳನ್ನು ಒಳಗೊಂಡಿದೆ.



ಪ್ರತ್ಯಾಹಾರ (ಇಂದ್ರಿಯಗಳ ಹಿಮ್ಮೆಟ್ಟಿಸುವಿಕೆ),ಧಾರಣೆ (ಏಕಾಗ್ರತೆ),ದ್ಯಾನ (ಧ್ಯಾನಸ್ಥಿತಿ) ಎಂಬ ಎಂಟು ಹಂತದ ಯೋಗಗಳನ್ನು ಒಳಗೊಂಡಿದೆ. ಇಷ್ಟಾದ್ದರಿಂದ ವಿಶ್ವಮುಖ್ಯತೆಗಳನ್ನು, ವಿಶೇಷತೆಗಳನ್ನು ಹೊಂದಿರುವ ಯೋಗ 2014ರವರೆಗೆ ಇದರ ವ್ಯಾಪ್ತಿ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿತ್ತು. ಭಾರತದ ಪ್ರಧಾನ ಮಂತ್ರಿಗಳಾದಂತಹ ನರೇಂದ್ರ ಮೋದಿಯವರು ಯೋಗದ ಮಹತ್ವವನ್ನು ಅರಿತು, 2014 ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ



ಸಭೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲು ಪ್ರಸ್ತಾವನೆಯನ್ನು ನೀಡಿದರು.ಈ ಪ್ರಸ್ತಾವನೆಯನ್ನು ಆಧರಿಸಿ ವಿಶ್ವಸಂಸ್ಥೆಯು ಡಿಸೆಂಬರ್ 11 2014ರಂದು ಯುಎನ್ ಸಾಮಾನ್ಯ ಸಭೆಯು177 ಸದಸ್ಯರೊಂದಿಗೆ ಈ ನಿರ್ಧಾರವನ್ನು ಅಂಗೀಕರಿಸಿತು.

ವಿಶ್ವ ಯೋಗದಿನ ಆಚರಣೆಗೆ ಭಾರತವು ಜೂನ್ 21 ನಿಗದಿ ಮಾಡಿದ್ದರ ಓಸ್ಲಿಯನ್ನು ನೋಡುವುದಾದರೆ, ಅಂದು ಉತ್ತರಾಯಣ ಆರಂಭವಾಗುವುದರಿಂದ ಅಧ್ಯಾತ್ಮಿಕವಾಗಿ ಶ್ರೇಷ್ಠ ದಿನವಾಗಿದೆ, ಜೊತೆಗೆ ವೈಜ್ಞಾನಿಕವಾಗಿ ಆ ದಿನವೂ ಉತ್ತರ ಗೋಳದಲ್ಲಿ ಅತಿ ದೀರ್ಘ ಹಗಲನ್ನು ಹೊಂದಿರುವ ದಿನವಾಗಿದೆ. ಹಾಗಾಗಿ ಈ ದಿನದಂದೇ ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಆಚರಣೆ ಮಾಡಲಾಗುತ್ತದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಒಟ್ಟಿಗೆಯ ನಂತರ ವಿಶ್ವ ಯೋಗ ದಿನವನ್ನು ಮೊದಲ ಬಾರಿಗೆ 2015 ಜೂನ್ 21ರಂದು ನವದೆಹಲಿಯ ರಾಜ ಪಥದಲ್ಲಿ ಪ್ರಧಾನಮಂತ್ರಿಯ ನೇತೃತ್ವದಲ್ಲಿ ನಡೆಯಿತು. ಭಾರತದ ಅಂದಿನ ರಾಷ್ಟ್ರಪತಿಗಳಾದಂತಹ ಪ್ರಣಬ್ ಮುಖರ್ಜಿ ಸೇರಿದಂತೆ ವಿಶ್ವದ ವಿವಿಧ ದೇಶಗಳ 112 ಪ್ರತಿನಿಧಿಗಳು ಸೇರಿದ್ದರು.

39,985 ಜನರು ಒಂದೇ ವೇದಿಕೆಯಲ್ಲಿ ಸಮೂಹ ಯೋಗಾಭ್ಯಾಸ ಮಾಡಿದ್ದರಿಂದ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಯಿತು!

ಪ್ರತಿ ವರ್ಷ ಸಾಮೂಹಿಕವಾಗಿ ವಿಶ್ವದಾದ್ಯಂತ ನಡೆಯುವ ಯೋಗವು ಪ್ರತಿಬಾರಿ ಒಂದೊಂದು ಧ್ಯೇಯ ವಾಕ್ಯದಡಿ ಆಚರಿಸಲಾಗುತ್ತದೆ. ಮೊದಲ ಬಾರಿ 2015 ರಲ್ಲಿ yoga for harmony peace (ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ) ಎಂಬ ಧ್ಯೇಯ ವಾಕ್ಯದಡಿ ಆಚರಿಸಲಾಯಿತು.

ಒಂದು ಭೂಮಿಗಾಗಿ ಯೋಗ

ಆಧುನಿಕ ಜೀವನದ ಗಡಿಬಡಿಯಲ್ಲಿ, ಬಿಡುವಿಲ್ಲದ ಚಟುವಟಿಕೆಯಲ್ಲಿ ಶಾಂತಿ ಮತ್ತು ಸಮತೋಲನವನ್ನು ಕಂಡುಕೊಳ್ಳುವುದು, ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳುವುದು ಎಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ಭಾರತದಲ್ಲಿ ಹುಟ್ಟಿಕೊಂಡ



ಪ್ರಾಚೀನ ಅಭ್ಯಾಸವಾದ ಯೋಗವು, ಪ್ರಶಾಂತತೆ ಮತ್ತು ಯೋಗಕ್ಷೇಮವನ್ನು ಬಯಸುವ ಜಗತ್ತಿನಾದ್ಯಂತ ಕೋಟ್ಯಾಂತರ ಜನರಿಗೆ ಭರವಸೆಯ ದಾರಿದೀಪವಾಗಿ ಹೊರಹೊಮ್ಮಿದೆ. ಅದರ ಸಾರ್ವತ್ರಿಕ ಆಕರ್ಷಣೆ ಮತ್ತು ಪರಿವರ್ತಕ ಶಕ್ತಿಯನ್ನು ಗುರುತಿಸಿ, ವಿಶ್ವವು ಪ್ರತಿ ವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಪ್ರಾರಂಭಿಸಲಾಗಿದೆ. ಈ ದಿನವು ಯೋಗದ ಭೌತಿಕ ಅಂಶಗಳ ಆಚರಣೆಯಲ್ಲ, ಆದರೆ ಅದರ ಆಳವಾದ ಆಧ್ಯಾತ್ಮಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳಿಗೆ ಗೌರವವಾಗಿದೆ.

ಅಂತರರಾಷ್ಟ್ರೀಯ ಯೋಗ ದಿನದ ಆರಂಭವನ್ನು 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿವರ್ಷ ಜೂನ್ 21ರಂದು ಆಚರಿಸಬೇಕೆಂದು ಅಂಗೀಕರಿಸಲಾಯಿತು. ಜಾಗತಿಕ ಆಕರ್ಷಣೆ ಮತ್ತುಯೋಗದ ಸಮಗ್ರಪ್ರಯೋಜನಗಳನ್ನು ಅರ್ಥಮಾಡಿಕೊಂಡ ಭಾರತದ ಪ್ರಧಾನಿ ಈ ಪ್ರಾಚೀನ ಅಭ್ಯಾಸಕ್ಕೆ ಒಂದು ದಿನವನ್ನು ಘೋಷಿಸಿದರು ಕಲ್ಪನೆಯನ್ನು ಪ್ರಸ್ತಾಪಿಸಿದರು. ಜೂನ್ 21 ಅನ್ನು ಬೇಸಿಗೆಯ ಆಯನ ಸಂಕ್ರಾಂತಿಯಾಗಿ, ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾಗಿ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಮಹತ್ವದ ದಿನವಾಗಿ ಆಚರಿಸಲು ಅವರು ಸೂಚಿಸಿದರು.

ಈ ಪ್ರಸ್ತಾವನೆಗೆ ಅಗಾಧ ಬೆಂಬಲ ದೊರೆಯಿತು, 177 ಸದಸ್ಯ ರಾಷ್ಟ್ರಗಳು ನಿರ್ಣಯವನ್ನು ಸಹ-ಪ್ರಾಯೋಜಿಸಿದ್ದು, ಇದು ದಾಖಲೆಯ ನಿರ್ಣಯವಾಗಿದೆ. ಡಿಸೆಂಬರ್ 11, 2014 ರಂದು, ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. ಈ ನಿರ್ಣಯವು ವೈಶಿಷ್ಟ್ಯ ವ್ಯಕ್ತಿತ್ವದ ಏಕಸನ ಮತ್ತು ಒಪ್ಪಂದದಾಗಿ ಜಗತ್ತಿನಲ್ಲಿ ಆರೋಗ್ಯ, ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸುವಲ್ಲಿ ಯೋಗದ ಪಾತ್ರವನ್ನು ಗುರುತಿಸುವಂತೆ ಮಾಡಿದೆ.

2025 ರ ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು 'ಒಂದು ಭೂಮಿ, ಒಂದು ಆರೋಗ್ಯ' ಎಂಬ ಘೋಷಾ ವಾಕ್ಯದಡಿಯಲ್ಲಿ ಆಚರಿಸಲಾಗುತ್ತದೆ. ಜೂನ್ 21, 2025 ರಂದು ಅಂತರರಾಷ್ಟ್ರೀಯ ಯೋಗ ದಿನ ಸಮೀಪಿಸುತ್ತಿರುವಾಗ, "ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ" ಎಂಬ ವಿಷಯವು ಕೇಂದ್ರ ಘೋಷಾವಾಕ್ಯವನ್ನು ಪ್ರಸ್ತುತ ಪಡಿಸುತ್ತಿದೆ. ಮಾರ್ಚ್ 30, 2025ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಭಾಷಣದ ಸಮಯದಲ್ಲಿ ಘೋಷಿಸಿದ ಈ ವಿಷಯವು ವೈಯಕ್ತಿಕ ಆರೋಗ್ಯ ಮತ್ತು ನಮ್ಮ ಗ್ರಹದ ಯೋಗಕ್ಷೇಮದ ನಡುವಿನ ಪ್ರಮುಖ ಸಂಪರ್ಕವನ್ನು ಒತ್ತಿಹೇಳುತ್ತದೆ. ಇದು ವ್ಯಕ್ತಿಗಳು ಯೋಗವನ್ನು ಕೇವಲ ವೈಯಕ್ತಿಕ ಅಭ್ಯಾಸವಾಗಿ ಮಾತ್ರವಲ್ಲದೆ ಪರಿಸರ ಪ್ರಜ್ಞೆ ಮತ್ತು ಜಾಗತಿಕ ಸಾಮರಸ್ಯವನ್ನು ಬೆಳೆಸುವ ಸಾಧನವಾಗಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.

ಈ ವರ್ಷದ ಆಚರಣೆಗಳು ಯೋಗ-ಪ್ರೇರಿತ ಜೀವನ, ಶುದ್ಧತೆಯ ಉಸಿರಾಟ, ನೈತಿಕ ಜೀವನ ಕ್ರಮ ಮತ್ತು ಸಹಾನುಭೂತಿಯ ಕ್ರಿಯೆಯ ಮೂಲಕ ಆರೋಗ್ಯಕರ ಸ್ವಯಂ ಮತ್ತು ಹೆಚ್ಚು ಸುಸ್ಥಿರ ಜಗತ್ತಿಗೆ ಹೇಗೆ ಕಾರಣವಾಗಬಹುದು ಎಂಬುದರ ಮೇಲೆ ಕೇಂದ್ರೀಕರಿಸುತ್ತವೆ. ಯೋಗದ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಾವು ನಮ್ಮ ಆಂತರಿಕತೆಯನ್ನು ಮತ್ತು ನಾವು ವಾಸಿಸುವ ಭೂಮಿಯನ್ನು ಪೋಷಿಸುವತ್ತ ಒಂದು ಹೆಜ್ಜೆ ಇಡುತ್ತೇವೆ.

ಯೋಗವು ಕೇವಲ ದೈಹಿಕ ವ್ಯಾಯಾಮವೆಂದೇ ಅಲ್ಲ, ಅದಕ್ಕೂ ಹೆಚ್ಚಿನದು. ಇದು ಮನಸ್ಸು, ದೇಹ ಮತ್ತು ಚೈತನ್ಯವನ್ನು ಸಂಯೋಜಿಸುವ ಯೋಗಕ್ಷೇಮದ ಸಮಗ್ರ ವಿಧಾನವಾಗಿದೆ. ಸಂಸ್ಕೃತದಿಂದ ಬಂದ "ಯೋಗ" ಎಂಬ ಪದವು ಸೇರುವುದು ಅಥವಾ ಒಗ್ಗೂಡಿಸುವುದು ಎಂದರ್ಥ, ಇದು ಸಾರ್ವತ್ರಿಕ ಪ್ರಜ್ಞೆಯೊಂದಿಗೆ ವೈಯಕ್ತಿಕ ಪ್ರಜ್ಞೆಯ ಒಕ್ಕೂಟವನ್ನು ಸಂಕೇತಿಸುತ್ತದೆ. ಈ ಪ್ರಾಚೀನ ಅಭ್ಯಾಸವು ಸಮತೋಲನ ಮತ್ತು ಸಾಮರಸ್ಯವನ್ನು ಸಾಧಿಸುವ ಗುರಿಯನ್ನು ಹೊಂದಿರುವ ಭಂಗಿಗಳು ಅಂದರೆ ಆಸನಗಳು, ಧ್ಯಾನ ಮತ್ತು ಉಸಿರಾಟದ ನಿಯಂತ್ರಣ ಅಂದರೆ ಪ್ರಾಣಾಯಾಮ ಸೇರಿದಂತೆ ವಿವಿಧ ತಂತ್ರಗಳನ್ನು ಒಳಗೊಂಡಿದೆ.

ಈ ದಿನವನ್ನು ಗುರುತಿಸಲು ಪ್ರಪಂಚದಾದ್ಯಂತದ ದೇಶಗಳು ಸಾಮೂಹಿಕ ಯೋಗ ಅಭಿಧಿಗಳು ಮತ್ತು ಕಾರ್ಯಾಗಾರಗಳಿಂದ ಹಿಡಿದು ವಿಚಾರ ಸಂಕೀರ್ಣಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ಆಚರಣೆಗಳು ಸಾಂಸ್ಕೃತಿಕ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ, ಶಾಂತಿ ಮತ್ತು ಯೋಗಕ್ಷೇಮದ ಹಂಚಿಕೆಯ ಅನುಭವದಲ್ಲಿ ಜನರನ್ನು ಒಟ್ಟುಗೂಡಿಸುತ್ತವೆ.

ಅಂತರರಾಷ್ಟ್ರೀಯ ಯೋಗ ದಿನವು ಯೋಗದ ಮಹತ್ವ ಮತ್ತು ಜನಪ್ರಿಯತೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಹೆಚ್ಚಿನ ಜನರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿದೆ. ಇದು ಆರೋಗ್ಯ ಮತ್ತು ಸಾಮರಸ್ಯದ ಅನ್ವೇಷಣೆಯಲ್ಲಿ ಒಗ್ಗಟ್ಟಿನ ಯೋಗಾಭ್ಯಾಸಗಳ ಜಾಗತಿಕ ಸಮುದಾಯವನ್ನು ಬೆಳೆಸಿದೆ.

2015 ಜೂನ್ 21ರಂದು ಮೊದಲ ಬಾರಿಗೆ ಜಾರಿಗೆ ಬಂದಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವಾದ್ಯಂತ ಪ್ರತಿವರ್ಷ ಜೂನ್ 21ರಂದು ಆಚರಿಸಲಾಗುತ್ತದೆ. ಯೋಗವು ಬಹಳ ಹಳೆಯ ಅಭ್ಯಾಸವಾಗಿದ್ದು, ಪ್ರಾಚೀನ-ಸುರಾಣಿ ಕಾಲದಿಂದಲೂ ದೇಶದಲ್ಲಿ ಅನುಸರಿಸುತ್ತಾ ಬರಲಾಗಿದೆ. ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ. ಭಾರತವು ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆಯಾಗಿದೆ.

ಮನುಷ್ಯನಿಗೆ ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೋ, ಆಂತರಿಕ ಸೌಂದರ್ಯವು ಅಷ್ಟೇ ಮುಖ್ಯವಾಗಿರುತ್ತದೆ. ಇವೆರಡನ್ನು ಚೆನ್ನಾಗಿ ಇಟ್ಟುಕೊಳ್ಳಲು ಯೋಗವು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿ ನಿತ್ಯವು ಮನುಷ್ಯ ಯೋಗ ಮಾಡುವುದರಿಂದ ಉತ್ತಮವಾದ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ. ಯೋಗವು 6000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ

ಅಂದಿನಿಂದಲೂ ಪ್ರತಿವರ್ಷ ಒಂದೊಂದು ಧೇಯವಾಕ್ಯದೊಂದಿಗೆ ವಿಭಿನ್ನ ಸ್ಥಳಗಳಲ್ಲಿ, ಮಾನವ ಕುಲದ ಆರೋಗ್ಯಕ್ಕೆ ಸ್ವಾಸ್ಥ್ಯವನ್ನು ಒದಗಿಸುವುದು ಅಷ್ಟೇ ಅಲ್ಲದೆ, ಇಡೀ ಜಗತ್ತನ್ನೇ ಒಂದು ಕುಟುಂಬವನ್ನಾಗಿಸುವ, ಸಾಮರಸ್ಯ ಸಹಕಾರ,ಸಹಬಾಳ್ವೆಯನ್ನು ಉಂಟುಮಾಡುವ ಪ್ರಮುಖ ಆಚರಣೆಯ ವೇದಿಕೆಯಾಗಿ ಆಯೋಜಿಸಲಾಗುತ್ತದೆ.

ಯೋಗದ ಪ್ರಯೋಜನಗಳನ್ನು ಕೇವಲ ದೇಹದ ಆರೋಗ್ಯಕ್ಕೆ ಸೀಮಿತ ಮಾಡಿ ಅಳೆಯಲಾಗುತ್ತದೆ ಅದು ತಪ್ಪು ಅದರ ಮಹತ್ವ ಮತ್ತು ಅನುಕೂಲಗಳು ಮತ್ತು ಪ್ರಯೋಜನಗಳನ್ನು ಮೂರು ವಿಭಾಗಗಳಾಗಿ ನೋಡಬಹುದು.

1. ಶಾರೀರಿಕ ಪ್ರಯೋಜನಗಳು ಇಲ್ಲಿ ನಮಗೆ ಯೋಗದಿಂದ ದೇಹದ ಲವಲವಿಕೆ ಹೆಚ್ಚಾಗುತ್ತದೆ, ರೋಗ ಪ್ರತಿರೋಧಕ ಶಕ್ತಿ ಬೆಳೆಯುತ್ತದೆ, ರಕ್ತದ ಒತ್ತಡ ಕಡಿಮೆಯಾಗುತ್ತದೆ, ನಿದ್ರಾಹೀನತೆಯನ್ನು ಹೊಡೆದೋಡಿಸುತ್ತದೆ.

2. ಮಾನಸಿಕ ಪ್ರಯೋಜನಗಳು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ಏಕಾಗ್ರತೆ ಸುಧಾರಿಸುತ್ತದೆ, ಮಾನಸಿಕ ತುಮಲ ಮತ್ತು ಚಿಂತೆಗಳು ದೂರವಾಗುತ್ತವೆ, ಮಾನಸಿಕ ದೌರ್ಬಲ್ಯಗಳು ಕಡಿಮೆಯಾಗುತ್ತವೆ, ಆನಂದ ಮತ್ತು ಉತ್ಸಾಹ ಭರಿತ ಮನಸ್ಸು ನಿರ್ಮಾಣವಾಗುತ್ತದೆ.

3. ಸಾಮಾಜಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳು ಆತ್ಮ ನಿರೀಕ್ಷೆಗಳಿಗೆ ಅವಕಾಶ ಕೊಡುತ್ತದೆ, ಮಾನಸಿಕ ಒಳನೋಟ ಸುಧಾರಣೆಯಾಗಿ ಜಾಗತಿಕ ಶಾಂತಿಗೆ ಕಾರಣವಾಗುತ್ತದೆ. ದ್ವೇಷ, ಅಸೂಹ, ಕೋಪಗಳು ಕಡಿಮೆಯಾಗಿ ಉತ್ತಮ ಸಮಾಜ ನಿರ್ಮಾಣ, ಧ್ಯಾನಸ್ಥ ಮನಸ್ಸು ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುತ್ತದೆ.

ವರ್ಷದಿಂದ ವರ್ಷಕ್ಕೆ ಯೋಗದ ಮಹತ್ವ ಪ್ರಭಾವ ಹೆಚ್ಚಾಗುತ್ತಾ ಸಾಗುತ್ತಿದೆ, ಪ್ರತಿಯೊಬ್ಬರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗವತ್ತ ತಮ್ಮ ಮುಖ ಮಾಡುತ್ತಿದ್ದಾರೆ. ಇವತ್ತಿಗೆ ನಮ್ಮ ದೇಶ ಸೇರಿದಂತೆ ಎಲ್ಲ ದೇಶಗಳಲ್ಲೂ ಯೋಗಕ್ಕಾಸಕ್ತಗಳನ್ನ ಆರಂಭಿಸಲಾಗುತ್ತಿದೆ. 2002ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಆರಂಭಿಸಲಾಯಿತು. ಇದು ಯೋಗದ ಅಧ್ಯಯನ, ಸಂಶೋಧನೆ, ಔಷಧ ಚಿಕಿತ್ಸೆಯಲ್ಲಿ ತೊಡಗಿಕೊಂಡಿದೆ. ಇನ್ನು ದೇಶದ ಹೊರಗೆ ಮೊದಲ ಬಾರಿ ಅಮೆರಿಕದ ಲಾಸ್ ಎಂಜಲ್ಸ್, ಕ್ಯಾಲಿಫೋರ್ನಿಯಾದಲ್ಲಿ ಯೋಗ ವಿಶ್ವವಿದ್ಯಾಲಯ ಸ್ಥಾಪಿತಗೊಂಡಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಗತ್ತು ವಿಶ್ವ ಯೋಗ ದಿನದ ಆಚರಣೆಯ ಹೊತ್ತಿನಲ್ಲಿ "ಧಿರಂಚಿ ಜಿಠಡಿ ರಂಜಿ ಜಚಿಡಿಣ್ಣಿ,ರಂಜಿ ಜಿ ಷಚಿಡಿಣ್ಣಿ"ಎಂಬ ಧ್ಯೇಯ ವಾಕ್ಯದಡಿ ಆಚರಿಸಲಾಗುತ್ತಿದ್ದು ನಮ್ಮ ಆರೋಗ್ಯದ ಜೊತೆ ಭೂಮಿಯ ಸ್ವಾಸ್ಥ್ಯವನ್ನು ರಕ್ಷಿಸುವ ಸುಸ್ಥಿರ ಅಭಿವೃದ್ಧಿಯ ಪಾಠವನ್ನು ಯೋಗ ದಿನವೂ ಜಗತ್ತಿಗೆ ಬೋಧಿಸುತ್ತದೆ.

ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರತಿವರ್ಷ ಯೋಗದ ದಿನಾಚರಣೆಯು ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಾಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗ ದಿನಾಚರಣೆ ಆಚರಣೆ ಬಗ್ಗೆ 2014 ಸೆಪ್ಟೆಂಬರ್ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿಯವರು ಪ್ರಸ್ತಾಪವನ್ನು ಮಂಡಿಸಿದ್ದರು.

ಜೂನ್ 21 ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಈ ದಿನವನ್ನು ಬೇಸಿಗೆ ಆಯನ ಸಂಕ್ರಾಂತಿ ದಿನವೆಂದು ಅಂದರೆ ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನವೆಂದು ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ. ದಕ್ಷಿಣ ಯಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀವೃ ಶಕ್ತಿ ಉದ್ದಿಪನಗೊಳಿಸುತ್ತದೆ ಎಂದು ಈ ದಿನವನ್ನು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ. ಬೇಸಿಗೆ ಆಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಕರೆಯಲಾಗುತ್ತದೆ.

ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನವಾಗಿದೆ. ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ ಭಾರತೀಯರಿಗೆ ಪ್ರಕೃತಿಗೆ ಗೌರವ ಸಲ್ಲಿಸುವುದು, ಆಧ್ಯಾತ್ಮಿಕತೆಯ ಅನಿಭಾಜ್ಯ ಅಂಗವಾಗಿದೆ. ಹಾಗೆಯೇ ಪ್ರಕೃತಿಯ ಕೊಡುಗೆಯನ್ನು, ಅತ್ಯಂತ ಪವಿತ್ರವೆಂದು ಪರಿಗಣಿಸುತ್ತೇವೆ ಎಂದು ಹೇಳಿದ್ದರು.

ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿ ಮಾತೆಯ ಜೊತೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದು ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಒಯ್ಯುತ್ತದೆ. ಯೋಗವು ವ್ಯಾಯಾಮ ಮಾತ್ರವಲ್ಲದೇ ನಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹವಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾಧ್ಯತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ.

■ ಭೋಜರಾಜ ಸೊಪ್ಪಿವರ ಉಪನ್ಯಾಸಕರು, ಕೊಪ್ಪಳ

ಮೈಕ್ರೋ ನ್ಯೂಸ್

ವಿಶ್ವ ಯೋಗ ದಿನ

ಇಂದು ಆಚರಿಸುತ್ತಿದ್ದವೆ ವಿಶ್ವ ಯೋಗ ದಿನ
ಭಾರತ ಯೋಗ ಗುರುವೆಂದು ಜಗತ್ತಿಗೆ
ಸಾರಿದ ದಿನ

ಎಲ್ಲರೂ ಮಾಡೋಣ ಯೋಗ ತರಬೇತಿಗೆ
ಸೇರುವುದು ಸುಯೋಗ

ಪ್ರತಿದಿನ ಮಾಡೋಣ ಸೂರ್ಯ ನಮಸ್ಕಾರ
ಇದುವೆ ನಮ್ಮ ಭಾರತೀಯ ಸಂಸ್ಕಾರ

ಹಾಕು ಸರ್ವಾಂಗಾಸನ ದೇಹಕ್ಕೆ
ನವಚೇತನ
ಮಾಡು ವಜ್ರಾಸನ ಮೋಕಾಲು
ಪುನಶ್ಚೇತನ

ಶಶಾಂಕಾಸನವಿಂದು ರಾಮಬಾಣ
ಮಧುಮೇಹಕ್ಕೆ
ಪಶ್ಚಿಮೋತ್ಥಾಸನವಿಂದು ದೇಹದ ಕೊಬ್ಬು
ಇಳಿಸೋಕೆ

ಪ್ರಾಣಾಯಾಮವಿಂದು ಉಸಿರಾಟದ ವ್ಯಾಯಾಮ
ಶಲಬಾಸನವಿಂದು ಬೆನ್ನಿನೋವಿಗೆ
ಇಡುವುದು ವಿರಾಮ

ತನುಮನಗಳ ಸಂಯೋಗವೇ ಯೋಗ
ನೀವು ಆರಂಭಿಸಿ ಆದಷ್ಟು ಬೇಗ...

— ಸಂಗಮೇಶ ಹೂಗಾರ

ಬಿ.ಡಿ.ಸಿ. ಬ್ಯಾಂಕ್., ಹೊಸಪೇಟೆ

ಯೋಗ ವೈಭೋಗ

ಮಾಡುತಲಿರೆ ನಿತ್ಯ ಯೋಗ
ದೇಹಕ್ಕಿಲ್ಲ ಯಾವುದೇ ರೋಗ
ಚಲಿಸಿದರೆ ದಿನ ಯೋಗದ ನೋಗ
ನಳನಳಿಸುವುದು ಮಂದಿಯ ಮೊಗ

ಮುಂಜಾನೆ ಮಾಡಲಿಕ್ಕೆ ಯೋಗ
ತಡಮಾಡದೆ ತಲುಪಿದರೆ ಸೂಕ್ಷ್ಮ ಜಾಗ
ಆರೋಗ್ಯವಾಗುವುದು ಆಗ ಭೋಗ
ಓಡುವುದು ರೋಗ ಹಾಕಿ ತಿಪ್ಪರಲಾಗ

ಸರ್ವಜನರ ಸ್ವಾಸ್ಥ್ಯದ ಸೊಗ
ಇರುವುದು ಯೋಗದ ಕೈಯಾಗ
ಕೇಳಿಸಲಿ ಎಲ್ಲೆಡೆ ಯೋಗದ ರಾಗ
ಭದ್ರವಾಗುವುದು ದೇಹದ ಪ್ರತಿ ಭಾಗ

ಆಸ್ಥೆಯಿರಲಿ ಆರೋಗ್ಯದ ಮೃಗ
ಅದಕ್ಕಿಲ್ಲ ಆಧಾರ ಯೋಜಿತ ಯೋಗ
ಹಿತಮಿತವಿರಲಿ ಭೋಜನದಾಗ
ಕಸರತ್ತಿರಲಿ ಭಾರಿ ಬದುಕಿನಾಗ

ಇರಲಿ ಭಾರಿ ಬಾಡೂಟದ ತ್ಯಾಗ
ಅಳಿಯಲಿ ಸ್ಥೂಲದಂತ ರೋಗ
ಜಗದಲಿ ಜಗಮಗಿಸಲಿ ಯೋಗ
ಮೆರೆಯಲಿ ಮೈಮನದ ವೈಭೋಗ.

ಎಸ್.ಎಚ್.ಸೋಮಶೇಖರ,
ಶಿಕ್ಷಕರು, ಮಾಗಳ.

ನಿತ್ಯ ಪಂಚಾಂಗ

ಮಾಸ: ಜ್ಯೇಷ್ಠ | ಸಂವತ್ಸರ: ವಿಶ್ವಾಸು

21-06-2025 — ಶನಿವಾರ

ತಿಥಿ	: ದಶಮಿ/ಏಕಾದಶಿ
ಪಕ್ಷ	: ಕೃಷ್ಣ
ನಕ್ಷತ್ರ	: ಅಶ್ವಿನಿ
ಯೋಗ	: ಅತಿಗಂಡ
ಕರಣ	: ಭವ
ಸೂರ್ಯೋದಯ	: 05:43:17
ಸೂರ್ಯಾಸ್ತ	: 19:14:19
ರಾಹು ಕಾಲ	: 09:06-10:47
ಯಮಘಂಟ ಕಾಲ	: 14:10-15:52
ಗುಳಿಕ ಕಾಲ	: 05:43-07:25

ತುಂಗಭದ್ರಾ ನೀರಿನ ಮಟ್ಟ



ತುಕ್ರವಾರ :	20-06-2025
ಗರಿಷ್ಠ ಮಟ್ಟ	1633 ಅಡಿ
ಇಂದಿನ ಮಟ್ಟ	1610.52 ಅಡಿ
ಒಳ ಹರಿವು	51261 ಕ್ಯುಸೆಕ್
ಹೊರ ಹರಿವು	256 ಕ್ಯುಸೆಕ್
ಇಂದಿನ ಸಾಮರ್ಥ್ಯ	38.608 ಟಿಎಂಸಿ
ಗರಿಷ್ಠ ಸಾಮರ್ಥ್ಯ	105.788 ಟಿಎಂಸಿ
ಕಳೆದ ವರ್ಷ ಇದೇ ದಿನ	
ಇಂದಿನ ಮಟ್ಟ	1582.48 ಅಡಿ
ಒಳ ಹರಿವು	759 ಕ್ಯುಸೆಕ್
ಹೊರ ಹರಿವು	1796 ಕ್ಯುಸೆಕ್
ಸಾಮರ್ಥ್ಯ	5.790 ಟಿಎಂಸಿ

ಶುದ್ಧೀಕರಿಸಿದ, ನೀರನ್ನು ಮಾತ್ರ ಕುಡಿಯಿರಿ
ಜಿಪಂನ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಂ ಅಲಿ ಷಾ ಹೇಳಿಕೆ

■ ಹಂಪಿ ಟೈಮ್ಸ್ ಹೊಸಪೇಟೆ

ಆರೋಗ್ಯ ಹಿತದೃಷ್ಟಿಯಿಂದ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಘಟಕ, ಜಲಜೀವನ್ ಮಿಷನ್ ನಿಂದ ಪೂರೈಕೆಯಾಗುವ ನೀರನ್ನು ಕಡ್ಡಾಯವಾಗಿ ಕುಡಿಯಲು ಬಳಸಬೇಕು ಎಂದು ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಮೊಹಮ್ಮದ್ ಅಕ್ರಂ ಅಲಿ ಷಾ ಹೇಳಿದರು.

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೇಸಿಗೆ ಮುಗಿದು ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಮುಂಜಾಗೃತ ಕ್ರಮಗಳನ್ನು ಪಾಲಿಸಬೇಕಿದೆ. ಈ ವೇಳೆಯಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆರೋಗ್ಯ ಹಿತದೃಷ್ಟಿಯಿಂದ ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಗಮನವಿರಲಿ. ಮನೆಗಳಲ್ಲಿ ಬಳಸುವ ನೀರಿನ ಮೂಲಗಳು ಬಾವಿ, ಕೊಳವೆ ಬಾವಿ, ಸಂಗ್ರಹ

ಟ್ಯಾಂಕ್‌ಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ. ಕುಡಿಯುವ ನೀರನ್ನು ಆರ್ಟಿಫಿಷಿಯಲ್ ಹಾಗೂ ಜಲ ಜೀವನ್ ಮಿಷನ್‌ನಲ್ಲಿ ಪೂರೈಕೆಯಾಗುತ್ತಿರುವ ನೀರನ್ನು ಕಡ್ಡಾಯವಾಗಿ ಕುಡಿಯಬೇಕು. ನೇರವಾಗಿ ಬೊರವೆಲ್ ಮೂಲಕ ಬರುವ ನೀರನ್ನು ಕುಡಿಯುವುದನ್ನು ಕೈಬಿಡಬೇಕು. ಸಾಧ್ಯವಾದರೇ ನೀರನ್ನು ಕುಡಿಸಿ ಆರಿಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಗ್ರಾಮದಲ್ಲಿ ಸರಬರಾಜು ಆಗುವ ನೀರನ್ನು ಬಳಕೆಗೆ ಬಳಸಬಹುದು. ಕಲುಷಿತ ನೀರು ಸೇವನೆಯಿಂದ ಕಾಲರಾದಂತಹ ಮಾರಣಾಂತಿಕ ಕಾಯಿಲೆಗಳು ಹರಡುವ ಸಾಧ್ಯತೆ ಇರುತ್ತದೆ. ಸೊಳ್ಳೆಗಳಿಂದ ರಕ್ಷಣೆ ಪಡೆಯಿರಿ. ನಿಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಸಂಗ್ರಹವಾಗದಂತೆ, ಹೂವಿನ ಕುಂಡಗಳು, ಒಡೆದ ಪಾತ್ರೆಗಳು, ಟೈರ್‌ಗಳಲ್ಲಿ ನೀರು ನಿಲ್ಲದಂತೆ ನಿಲ್ಲದಂತೆ ನಿಗಾ ವಹಿಸಿ. ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲವಾಗಲಿದೆ. ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾ, ಚಿಕನ್

ಗುನ್ಯಾದಂತಹ ಕಾಯಿಲೆಗಳು ಹರಡುತ್ತವೆ. ರಾತ್ರಿ ಮಲಗುವಾಗ ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಸೊಳ್ಳೆ ನಿವಾರಕ ಕ್ರೀಂಗಳನ್ನು ಬಳಸಬೇಕು. ಕುಡಿಯುವ ನೀರು ಮತ್ತು ನೈರ್ಮಲ್ಯತೆಗೆ ಬಗ್ಗೆ ಜಾಗೃತಿ ವಹಿಸಬೇಕು. ಪ್ರತಿಯೊಬ್ಬರ ಕುಟುಂಬದ ಆರೋಗ್ಯದ ಕಾಳಜಿಯ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ವಹಿಸಲಾಗುವುದು ಎಂದರು.

ಹಂಪಿ ಗ್ರಾಪಂ ಅಧ್ಯಕ್ಷ ರಜನಿ ಷಣ್ಮುಖಿ ಗೌಡ ಮಾತನಾಡಿ, ಹಂಪಿಯ ಎಂ.ಪಿ.ಪ್ರಕಾಶ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಗೆ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ಸದ್ಯದಲ್ಲಿ ವಿದ್ಯುತ್ ಸಂಪರ್ಕವಿದ್ದಾಗ ಮಾತ್ರ ನೀರು ಪೂರೈಕೆ ಮಾಡಲಾಗುತ್ತದೆ. ವಿದ್ಯುತ್ ವ್ಯತ್ಯಯವಾದಲ್ಲಿ ನೀರು ಸರಬರಾಜು ಮಾಡಲು ಸಮಸ್ಯೆಯಾಗಿದೆ. ಹಂಪಿ ಪ್ರಾಧಿಕಾರದಿಂದ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ನೀಡಲು ಒಪ್ಪಲಾಗಿದೆ. ಶೀಘ್ರವೇ ಅನುದಾನ ನೀಡಿ ಭೂಮಿಪೂಜೆ ನೆರವೇರಿಸುವಂತೆ ತಿಳಿಸಿದರು.

ಈ ವೇಳೆ ಬೈಲುಪದ್ದಿಗೇರಿ ಗ್ರಾಪಂ ಅಧ್ಯಕ್ಷ ಜಿ.ಲಕ್ಷ್ಮಿದೇವಿ, ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಜಿಲ್ಲಾ ಕಾರ್ಯಪಾಲಕ ಅಭಿಯಂತರರಾದ ದೀಪಾ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ, ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖಿ ನಾಯ್ಡು, ಜಿಲ್ಲಾ ಬುಡಕಟ್ಟು ಕಲ್ಯಾಣ ಅಧಿಕಾರಿ ರವಿಕುಮಾರ್, ಜಿಲ್ಲಾ ಐಸಿಡಿಎಸ್ ಅಧಿಕಾರಿ ಸುಭದ್ರಾ ನೀರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಜೂ. 22 ರಂದು ಸಚಿವ ಎನ್. ಎಸ್.ಭೋಸರಾಜು ಜಿಲ್ಲಾ ಪ್ರವಾಸ

■ ಹಂಪಿ ಟೈಮ್ಸ್ ಕೊಪ್ಪಳ

ಕರ್ನಾಟಕ ವಿಧಾನ ಪರಿಷತ್ತಿನ ಸಭಾ ನಾಯಕರು ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು ಅವರು ಜೂನ್ 22 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದಾರೆ.

ಸಚಿವರು ಅಂದು ಬೆಳಿಗ್ಗೆ 7 ಗಂಟೆಗೆ ರಾಯಚೂರಿನಿಂದ ರಸ್ತೆಯ ಮೂಲಕ ಹೊರಟು, 11 ಗಂಟೆಗೆ ಕೊಪ್ಪಳ ಜಿಲ್ಲೆಯ ಕುಕನೂರು ನಿರೀಕ್ಷಣಾ ಮಂದಿರಕ್ಕೆ ಆಗಮಿಸುವರು. ಅಲ್ಲಿಂದ 11.15ಕ್ಕೆ ನಿರ್ಗಮಿಸಿ, ನಂತರ 11.30ಕ್ಕೆ ಶಿರೂರ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದ ಮುಖಾಂತರ ನಿರ್ಮಿಸಲಾಗಿರುವ ದಿ. ಕೆ.ಹೆಚ್.ಪಾಟೀಲ್ ರವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1.45ಕ್ಕೆ ಕುಕನೂರು ನಿರೀಕ್ಷಣಾ ಮಂದಿರಕ್ಕೆ ಆಗಮಿಸಿ, ಬಳಿಕ ಅಂದು ಮಧ್ಯಾಹ್ನ 3 ಗಂಟೆಗೆ ರಾಯಚೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಚಿವ ಎಚ್.ಕೆ. ಪಾಟೀಲ್ ಜಿಲ್ಲಾ ಪ್ರವಾಸ

■ ಹಂಪಿ ಟೈಮ್ಸ್ ಕೊಪ್ಪಳ

ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ್ ಅವರು ಜೂನ್ 22 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ. ಸಚಿವರು ಅಂದು ಬೆಳಿಗ್ಗೆ 9.40 ಗಂಟೆಗೆ ಹೊಸಪೇಟೆಯಿಂದ ರಸ್ತೆಯ ಮೂಲಕ ಹೊರಟು, 10.50ಕ್ಕೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಶಿರೂರ ಗ್ರಾಮಕ್ಕೆ ಆಗಮಿಸಿ, 11 ಗಂಟೆಗೆ ದಿ. ಕೆ.ಹೆಚ್.ಪಾಟೀಲ್ ರವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಮಧ್ಯಾಹ್ನ 12 ಗಂಟೆಗೆ ಗದಗ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ. 22ರಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಕೊಪ್ಪಳ ಜಿಲ್ಲಾ ಪ್ರವಾಸ

■ ಹಂಪಿ ಟೈಮ್ಸ್ ಕೊಪ್ಪಳ

ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಜೂನ್ 22 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸಚಿವರು ಅಂದು ಬೆಳಿಗ್ಗೆ 6 ಗಂಟೆಗೆ ತುಮಕೂರಿನಿಂದ ರಸ್ತೆಯ ಮೂಲಕ ಹೊರಟು, 10.30ಕ್ಕೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಶಿರೂರ ಗ್ರಾಮಕ್ಕೆ ಆಗಮಿಸಿ, ಬೆಳಿಗ್ಗೆ 10.30 ರಿಂದ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ನಿರ್ಮಾಣಗೊಂಡಿರುವ ದಿವಂತರ ಕೆ.ಹೆಚ್.ಪಾಟೀಲ್ ರವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1 ರಿಂದ ಸಂಜೆ 4ರ ವರೆಗೆ ಕಾರ್ಯಕ್ರಮ ಕಾರ್ಯನಿರಿಸಲಾಗಿದೆ. ನಂತರ ಅಂದು ಸಂಜೆ 4 ಗಂಟೆಗೆ ಶಿರೂರಿನಿಂದ ಬಾಗಲಕೋಟೆ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರ ಕೊಪ್ಪಳ ಜಿಲ್ಲಾ ಪ್ರವಾಸ

■ ಹಂಪಿ ಟೈಮ್ಸ್ ಕೊಪ್ಪಳ

ಕರ್ನಾಟಕ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿದೇಶಪಾಂಡೆ ಅವರು ಜೂನ್ 22 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಧ್ಯಕ್ಷರು ಅಂದು ಬೆಳಿಗ್ಗೆ 8.30 ಗಂಟೆಗೆ ಹಳಿಯಾಳದಿಂದ ರಸ್ತೆ ಮೂಲಕ ಹೊರಟು, 11ಕ್ಕೆ ಕೊಪ್ಪಳ ಜಿಲ್ಲೆ ಕುಕನೂರು ನಿರೀಕ್ಷಣಾ ಮಂದಿರಕ್ಕೆ ಆಗಮಿಸಿ, ಸಾರ್ವಜನಿಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿ ಮಾಡಲಿದ್ದಾರೆ. ಅಲ್ಲಿಂದ 11.15ಕ್ಕೆ ನಿರ್ಗಮಿಸಿ, ನಂತರ 11.30ಕ್ಕೆ ಶಿರೂರ ಗ್ರಾಮದಲ್ಲಿ ದಿ. ಕೆ. ಹೆಚ್.ಪಾಟೀಲ್ ರವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1.45ಕ್ಕೆ ಕುಕನೂರು ನಿರೀಕ್ಷಣಾ ಮಂದಿರಕ್ಕೆ ಆಗಮಿಸಿ, ಬಳಿಕ ಅಂದು ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರು ಎಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಜಿಲ್ಲಾಮಟ್ಟದ ಹದಿಹರೆಯದ ಹೆಣ್ಣುಮಕ್ಕಳ ಸಮಾವೇಶ ಎಸ್ಸಿ ಡಾ.ಶೋಭಾರಾಣಿ ಹೇಳಿಕೆ



■ ಹಂಪಿ ಟೈಮ್ಸ್ ಬಳ್ಳಾರಿ

ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಗೌರವ ಲಭಿಸಬೇಕೆಂದರೆ ಶಿಕ್ಷಣ ಅತ್ಯಗತ್ಯವಾಗಿದ್ದು, ಅವರಲ್ಲಿ ಆತ್ಮವಿಶ್ವಾಸ ಮತ್ತು ಸಬಲೀಕರಣ ಹೆಚ್ಚಿಸಿ ಉತ್ತಮವಾದ ಶಿಕ್ಷಣ ನೀಡುವುದು ಮೋಡಕರ ಜವಾಬ್ದಾರಿ ಎಂದು ಜಿಲ್ಲಾ ಮೋಲಿಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜಿ ಅವರು ಹೇಳಿದರು.

ರೀಡ್ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ವಿಶೇಷ ಮೋಲಿಸ್ ಘಟಕ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಬಾಲ್ಯವಿವಾಹ ನಿವಾರಣೆ, ಲಿಂಗ ತಾರತಮ್ಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ನಗರದ ಶಿವಡಿಎಎ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಹದಿಹರೆಯದ ಹೆಣ್ಣು ಮಕ್ಕಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಣ್ಣುಮಕ್ಕಳ ಆರೋಗ್ಯಕರ ಜೀವನಶೈಲಿ, ಶಿಕ್ಷಣ ಮತ್ತು ಪೋಷಣೆ ಬಗ್ಗೆ ಮೋಷಕರು ಕಾಳಜಿ ವಹಿಸಬೇಕು. ತಮ್ಮ ಗುರಿ ತಲುಪಲು ಸಹಾಯ ಮಾಡಬೇಕು. ಶ್ರದ್ಧೆ ಮತ್ತು ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಿದರೆ ಕನಸು ಕಂಡ ಗುರಿಯನ್ನು ತಲುಪಬಹುದು ಎಂದು ತಿಳಿಸಿದರು.

ಇಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ಹಾಗೂ ವಿದ್ಯಾಭ್ಯಾಸ ಮಾಡಲು ಬಹಳಷ್ಟು ಅನುಕೂಲವಿದೆ ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾಜದಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿ ಇದ್ದು, ಅದನ್ನು ಹೋಗಲಾಡಿಸಲು ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರು ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು. ಓದುವ ವಯಸ್ಸಿನಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರೆ ಸಮಾಜದ ಪಿಡುಗು ಆಗಿರುವ ಬಾಲ್ಯವಿವಾಹದ ಪ್ರಕರಣಗಳನ್ನು ಆದಷ್ಟು ಕಡಿಮೆಗೊಳಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಎಳೆ ನಾಗಪ್ಪ ಅವರು ಬಾಲ್ಯವಿವಾಹದ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಎಎಸ್.ಪಿ ರವಿಕುಮಾರ್, ಬಳ್ಳಾರಿ ನಗರ ಉಪವಿಭಾಗ ಡಿಎಸ್.ಪಿ ಚಂದ್ರಕಾಂತ್ ನಂದಾರ್ಡ್ಡಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಜಯಲಕ್ಷ್ಮೀ ಮೈದೂರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶಕ ಅಧ್ಯಕ್ಷ ಡಾ. ಹೆಚ್.ಸಿ.ರಾಘವೇಂದ್ರ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎಮ್.ನೇಲ್, ವಕೀಲರಾದ ಶಿವಲೀಲಾ, ಸಂಚಾರಿ ಮೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಅಯ್ಯನಗೌಡ ಪಾಟೀಲ್, ಸೈಬರ್ ಕ್ರೈಂ ಮೋಲಿಸ್ ಅಧಿಕಾರಿ ಸುಭಾಶ್ ಚಂದ್ರ, ರೀಡ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಸ್ವಾಮಿ ನೀರೆಂದಂತೆ ರೀಡ್ ಸಂಸ್ಥೆಯ ಸಿಬ್ಬಂದಿ ವರ್ಗ, ಮಕ್ಕಳ ವಿಶೇಷ ಮೋಲಿಸ್ ಘಟಕದ ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಗಮನ ಸೆಳೆದ ಜಾಗೃತಿ ಜಾಧಾ:

ಬಾಲ್ಯವಿವಾಹ ನಿವಾರಣೆ, ಲಿಂಗ ತಾರತಮ್ಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ನಗರದಲ್ಲಿ ಆರ್ಟ್‌ಸಾ ಜಾಧಾ ನಡೆಯಿತು. ಜಾಧಾದಲ್ಲಿ ಬಾಲ್ಯವಿವಾಹ ಮತ್ತು ಶಿಕ್ಷಣದ ಬಗ್ಗೆ ಕುರಿತ ವಿವಿಧ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಗಮನ ಸೆಳೆದರು.

ಓದುಗರ ಅಭಿಪ್ರಾಯಗಳು



ಸರಳಾ ಎಂ.ಎಚ್. ಶಿಕ್ಷಕರು, ಹೊಸಪೇಟೆ

ಮಹಿಳಾ ಧ್ವನಿಗೆ ಹೆಚ್ಚು ಮಹತ್ವ

ನಮ್ಮೆಲ್ಲರ ಆಶಯದಂತೆ ಹಂಪಿ ಟೈಮ್ಸ್ ಪತ್ರಿಕೆ ಅತ್ಯುತ್ತಮವಾಗಿ ಮಾಡಿ ಬರುತ್ತಿದೆ. ಸುದ್ದಿಗಳು, ಬಗೆ ಬಗೆಯ ಲೇಖನಗಳು ಓದುಗರ ಮನವನ್ನು ತಣಿಸುತ್ತಿವೆ.

ಈ ಪತ್ರಿಕೆಯಲ್ಲಿ ಮಹಿಳಾ ಧ್ವನಿಗೆ ಹೆಚ್ಚು ಮಹತ್ವ ನೀಡಿರುವುದು ನಮಗೆಲ್ಲಾ ಸಂತೋಷವನ್ನು ತಂದಿದೆ. ಇದು ಕಾಲದ ಅವಶ್ಯಕತೆಯನ್ನು ಪೂರೈಸುವ ಒಂದು ಬಗೆಯಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಅಭ್ಯಾಸ ಪತ್ರಿಕೆಯನ್ನು ನೀಡಿ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಇಲಾಖೆಗೆ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನೂ ವಿಭಿನ್ನವಾಗಿ ಮಾಡಿ ಬರಲಿ ಎಂದು ಆಶಿಸುತ್ತೇನೆ.



ಬಿ.ಎಂ.ರಾಜಶೇಖರ. ಶಿಕ್ಷಕರು, ಹೊಸಪೇಟೆ

ಎರೆಡು ವರ್ಷದಲ್ಲೆ ಅಪಾರ ಜನಪ್ರಿಯತೆ

ಒಂದು ಉತ್ತಮ ದಿನಪತ್ರಿಕೆ ಹೇಗಿರಬೇಕು ಎಂಬುದಕ್ಕೆ ಹಂಪಿ ಟೈಮ್ಸ್ ಉದಾಹರಣೆಯಾಗಿದೆ ಹಾಗೂ ಮಾದರಿಯಾಗಿದೆ. ಸಮಾಜಮುಖಿಯಾಗಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಾ ಕೇವಲ ಎರೆಡು ವರ್ಷಗಳಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದಿದೆ. ಸುದ್ದಿ, ಜ್ಞಾನ, ಶಿಕ್ಷಣ, ಮನರಂಜನೆ ಎಲ್ಲದಕ್ಕೂ ಸಮಾನ ಆದ್ಯತೆ ನೀಡುತ್ತಾ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ನೂರಾರು ಹೊಸ ಲೇಖಕರನ್ನು ಈ ಮೂಲಕ ನೀಡಿದೆ. ವಿದ್ಯಾರ್ಥಿಗಳಿಂದಲೂ ಲೇಖನ, ಕಥೆ, ಕವಿತೆಗಳನ್ನು ಬರೆಯಿಸಿ ಎಲ್ಲರನ್ನೂ ಮುಖ್ಯವಾಹಿನಿಗೆ ಕರೆತರುವ ಅಮೂರ್ವ ಕೆಲಸವನ್ನು ಮೌಲ್ಯಯುತವಾಗಿ ಮಾಡುತ್ತಿದೆ. ವಿಶ್ವವಿದ್ಯಾಲಯದ ವಿದ್ವಾಂಸರಿಂದ ಹಿಡಿದು ಪ್ರೌಢಶಾಲಾ ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಸಮಾನ ವೇದಿಕೆಯನ್ನು ಕಲ್ಪಿಸಿದೆ.

ಈ ಪತ್ರಿಕೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಮಾಡಿಬರಲಿ ಎಂಬ ಶುಭಕಾರ್ಯಕ್ಕೆ ಎಲ್ಲಾ ಓದುಗರದ್ದೂ ಆಗಿದೆ. ಶುಭಾಶಯಗಳು, ಶುಭವಾಗಲಿ.



ಚಿದಾನಂದ ಇ ಮಂಟಾರ. ಫೋಟೋಗ್ರಾಫಿ, ಜಿಲ್ಲೆ - ವಿಜಯಪುರ.

ಹಂಪಿ ಟೈಮ್ಸ್ ಪತ್ರಿಕೆಗೆ 2 ವರ್ಷದ ಸಂಭ್ರಮಾಚರಣೆಯ ಶುಭಾಶಯಗಳು, ಕೇವಲ 2 ವರ್ಷಗಳಲ್ಲಿ ತನ್ನ ದಿನಪತ್ರಿಕೆ ಭಾಷನ್ನು ಕರ್ನಾಟಕ ರಾಜ್ಯದ ಓದುಗರ ಬೆರಳ ತುದಿಗೆ ತಲುಪಿರುವ ಶ್ರೇಯಸ್ಸನ್ನು ನೋಡಿದರೆ ಮುಂದಿನ ದಿನಗಳಲ್ಲಿ ರಾಜ್ಯದ ನಂ 1 ಕನ್ನಡ ದಿನಪತ್ರಿಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸರಿಸುಮಾರು 1 ಲಕ್ಷಕ್ಕಿಂತಲೂ ಹೆಚ್ಚು ಜನ ಕೇವಲ ಡಿಜಿಟಲ್ ಮೂಲಕ ದಿನಪತ್ರಿಕೆಯನ್ನು ತಮ್ಮ ಅಂಗೈ ಬೆರಳಿನಲ್ಲಿ ಓದುತ್ತಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೆ ಇನ್ನು ಹೆಚ್ಚು ಹೆಚ್ಚು ಓದುಗರನ್ನು ಆಕರ್ಷಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ಪತ್ರಿಕೆಯಲ್ಲಿ ಪ್ರಕಟವಾಗುವ ಪ್ರತಿಯೊಂದು ಲೇಖನವು ಇಂದಿನ ಸಮಾಜದ ಯುವಕರಿಗೆ ಯುವತಿಯರಿಗೆ ಒಂದು ಮಾರ್ಗದರ್ಶನವಾಗಿದೆ. ನಿಮ್ಮ ಪತ್ರಿಕೆಯ ಝೇಂಕಾರ ಹೀಗೆ ಮುಂದುವರೆಯಲು ರಾಜ್ಯದ ರಾಷ್ಟ್ರದ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸುತ್ತೇನೆ.



ಚಂದ್ರಶೇಖರಯ್ಯ ರೋಗದಮತ. ಹೊಸಪೇಟೆ

ಓದಲು ಮನ ಸೆಳೆಯುತ್ತದೆ

“ಹಂಪಿ ಟೈಮ್ಸ್ ದಿನ ಪತ್ರಿಕೆ”ಯನ್ನು ಪ್ರಾರಂಭದ ಸಂಚಿಕೆಯಿಂದಲೂ ಓದುತ್ತಾ ಬಂದಿದ್ದೇನೆ. ನಿತ್ಯವೂ ಹೊಸತನದಿಂದ ಕೂಡಿರುತ್ತದೆ. ಪತ್ರಿಕೆಯನ್ನು ಓದುವ ಖುಷಿಗೆ ಹೆಚ್ಚುತ್ತದೆ. ಅದರಲ್ಲಿ ಬರುವ ಕಥೆ, ಕವನ, ಲೇಖನ ತುಂಬಾ ಚೆನ್ನಾಗಿರುತ್ತವೆ, ಎಲೆ ಮರ ಕಾಯಿಯಂತಿದ್ದ ಬರಹಗಾರರನ್ನು ಪ್ರೋತ್ಸಾಹಿಸಿ ಅವರಿಗೆ ಬರೆಯುವ ಲವಲವಿಕೆ ಯನ್ನು ಉಂಟು ಮಾಡಿ, ಅವರಿಗೆ “ಹಂಪಿ ಟೈಮ್ಸ್” ಪತ್ರಿಕೆ ಅವರ ಪಾಲಿನ ಆಕಾಶೀರವಾಗಿದೆ. ಅದಕ್ಕೆ ಕಾರಣ ಸ್ಪೂರ್ತಿ ಚಿಲುಮೆ ಯಂತಿರುವ ಸಂಪಾದಕ ಬಸಾಪುರ ಬಸವರಾಜ ಅವರ ದೂರ ದೃಷ್ಟಿ ಕಾರಣ.

ವಿದ್ಯಾರ್ಥಿಗಳ ಅಭಿವೃದ್ಧಿಗೂ ಪತ್ರಿಕೆ ಸಹಕಾರಿಯಾಗಿದೆ. ಪತ್ರಿಕೆಯಲ್ಲಿ ಮಾದರಿ ಪ್ರಶ್ನೆಗಳನ್ನು ನೀಡಿ, ಅದಕ್ಕೆ ತಕ್ಕ ಉತ್ತರವನ್ನು ನೀಡಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ನಿತ್ಯವೂ ಒಂದೊಂದು ವಿಷಯದ ಪ್ರಕಟಿಸಿ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚಿನ ಪತ್ರಿಕೆಯಾಗಿದೆ. ಎಲ್ಲಾ ವರ್ಗದ ಜನರು ಪತ್ರಿಕೆಯನ್ನು ಕೊಂಡು ಓದಲೇಬೇಕು, ಪತ್ರಿಕೆಗೆ ಓದುಗರ ಪ್ರೋತ್ಸಾಹವೇ ಶ್ರೀಕ್ಷೆ. ಪತ್ರಿಕೆ ಕೊಂಡು ಓದಿರಿ. ಕೊಂಡು ಓದಲು ಇನ್ನೊಬ್ಬರಿಗೆ ಪ್ರೇರೇಪಿಸಿರಿ. “ಹಂಪಿ ಟೈಮ್ಸ್ ದಿನಪತ್ರಿಕೆ ನೂರಾರು ವರ್ಷ ಬಾಳಲಿ, ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರಲೆಂದು ಆಶಿಸುತ್ತೇನೆ.

ಓದುಗರ ಕುಟುಂಬದ ಸದಸ್ಯ ಹಂಪಿ ಟೈಮ್ಸ್



ಡಾ.ಬಿ.ಚಿ.ಕನಕೇಶಮೂರ್ತಿ
ಲೇಖಕರು, ಬೆಂಗಳೂರು

ಜನದನಿಯಾಗಿ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಹೆಗಲು ಕೊಟ್ಟ 'ಹಂಪಿ ಟೈಮ್ಸ್'

ಕಳೆದ ಒಂದು ವರ್ಷದಿಂದ 'ಹಂಪಿ ಟೈಮ್ಸ್' ಪತ್ರಿಕೆಯನ್ನು ಓದುತ್ತಿದ್ದೇನೆ. ನಾನೂ ಕೂಡ ನನ್ನ ಗೃಹೀಕೆಯ ಮಿತಿಯೊಳಗೆ ಸಾಹಿತ್ಯ, ಸಂಸ್ಕೃತಿ, ಶೈಕ್ಷಣಿಕ ಸಂಬಂಧೀ ಲೇಖನಗಳನ್ನು ಬರೆಯುವುದರ ಮೂಲಕ ಸಕ್ರಿಯವಾಗಿ ಈ ಪತ್ರಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಜಿಲ್ಲಾ ಮಟ್ಟದ ಒಂದು ಪತ್ರಿಕೆಯಾಗಿ ಪ್ರಾರಂಭವಾಗಿರುವ 'ಹಂಪಿ ಟೈಮ್ಸ್' ಎರಡು ವಸಂತಗಳನ್ನು ಪೂರೈಸುತ್ತಿರುವುದು ನಿಜಕ್ಕೂ ಸಂಭ್ರಮ ತರುವಂತಹದ್ದು. ಸಂಪಾದಕರ ಸುಧಾರಣಾವಾದಿ ಭಲ, ಕಾಳಜಿ, ಬದ್ಧತೆ ಹಾಗೂ ಕಾರ್ಯತತ್ವರತ ಮೆಚ್ಚುವಂಥದ್ದು. ಇದಕ್ಕಾಗಿ ಪತ್ರಿಕೆಯ ಸಂಪಾದಕರಾದ ಬಸವರಾಜ ಮತ್ತು ಸಿಬ್ಬಂದಿಗೆ ಅಭಿನಂದನೆಗಳು.

ಪತ್ರಿಕೆಯ ಮುದ್ರಣ ಮಾಧ್ಯಮದೊಂದಿಗೆ ಆಧುನಿಕ ಡಿಜಿಟಲ್ ತಂತ್ರಜ್ಞಾನವನ್ನೂ ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವುದರಿಂದ ಜಿಲ್ಲಾ ವ್ಯಾಪ್ತಿಯನ್ನು ಮೀರಿ, ನಾಡಿನಾದ್ಯಂತ ಹಾಗೂ ಅದರಾಚೆಗೂ ಲಕ್ಷಕ್ಕೂ ಅಧಿಕ ಓದುಗರು ವ್ಯಾಪಿಸಿರುವುದು, ಪತ್ರಿಕೆಯತ್ತ ಆಕರ್ಷಿತರಾಗುತ್ತಿರುವುದು ಅತ್ಯಂತ ಸಂತಸಕರ ಹಾಗೂ ಹೆಮ್ಮೆಯ ಸಂಗತಿ. ಪ್ರಚಲಿತ ವಿದ್ಯಮಾನಗಳಿಗೆ ಕನ್ನಡಿ ಹಿಡಿಯುವ, ಸಾಮಾಜಿಕ, ರಾಜಕೀಯ, ಅಭಿವೃದ್ಧಿ ಕುರಿತ ದೈನಂದಿನ ಸುದ್ದಿಗಳೊಂದಿಗೆ ಓದುಗರ ಅರಿವನ್ನು ವಿಸ್ತರಿಸುವ, ಸಾಂಸ್ಕೃತಿಕ, ಸಾಹಿತ್ಯ, ವೈಚಾರಿಕ ಹಾಗೂ ಚಿಂತನಾತ್ಮಕ ವಿಷಯಗಳ ಕುರಿತ ಗವಸತೆಯಿಂದ ಕೂಡಿದ ಕಾಲೋಚಿತ ಲೇಖನಗಳು ಪತ್ರಿಕೆಯ ಗುಣಮಟ್ಟವನ್ನು ಉನ್ನತೀಕರಿಸುವಲ್ಲಿ ಉದಾಹರಣೆಯಂತೆ, ಬೆಳಕು ಹಿಡಿಯುತ್ತಿವೆ. ಇದೇ ಈ ಪತ್ರಿಕೆಯ ಹೆಗ್ಗಳಿಕೆ. ಈ ಬಗೆಯ ಲೇಖನಗಳು 'ನಾಳೆ ಏನು ಬರಬಹುದು' ಎಂಬ ಕುತೂಹಲ ಹಾಗೂ ನಿರೀಕ್ಷೆಯನ್ನು ಓದುಗರಲ್ಲಿ ಹುಟ್ಟಿಸಿ ಪತ್ರಿಕೆಗಾಗಿ ಸದಾ ಕಾಯುವಂತೆ ಮಾಡಿರುವುದು ಪತ್ರಿಕೆಯ ಯಶಸ್ಸಿನ ಗುಣಗ್ರಾಹಿ.

ಪತ್ರಿಕೆಗೆ ಬರೆಯುವವರು ಸಾಹಿತಿಗಳು, ಪ್ರಸಿದ್ಧರು, ಸಾಮಾನ್ಯರು, ಹಿರಿಯರು, ಕಿರಿಯರು, ಪುರುಷರು, ಮಹಿಳೆಯರು ಯಾರೇ ಆಗಿರಲಿ ಎಷ್ಟು, ನಿರೂಪಣೆ ಮತ್ತು ಪ್ರಸ್ತುತತೆಯನ್ನು ಲಕ್ಷಿಸಿ ಲೇಖನಗಳನ್ನು ಪ್ರಕಟಿಸುತ್ತಿರುವುದು ಪತ್ರಿಕೆಯ ಬೆಳವಣಿಗೆಯ ಭರವಸೆಯ ಪ್ರತೀಕ. 'ಹಂಪಿ ಟೈಮ್ಸ್'ನ ಪ್ರಧಾನ ಲಕ್ಷಣವೆಂದರೆ ನೇತೃತ್ವ ಕೃಷಿ ವಿಚಾರಗಳಿಗಿಂತ, ವಿವಾದಾಂಜಿತವಾದ, ಸಕಾರಾತ್ಮಕ ಹಾಗೂ ರಚನಾತ್ಮಕ ಧೋರಣೆಯನ್ನು ಮೈಗೂಡಿಸಿಕೊಂಡಿರುವುದು. ಕಲ್ಯಾಣಕರ ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅದರಲ್ಲೂ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಸುಧಾರಣೆಗೆ ಪತ್ರಿಕೆಯ ವರ್ಷಪೂರ್ತಿ ಕೈಗೊಂಡ ಹಲವು ಉಪಕ್ರಮಗಳು ನಿಜಕ್ಕೂ ಅಭಿನಂದನೀಯ. ಈ ನಿಟ್ಟಿನಲ್ಲಿ ಶಿಕ್ಷಣದ್ವಾರ, ಚಿಂತಕರು, ಅಧಿಕಾರಿಗಳು, ಹಿತ್ತೈಷಿಗಳು ಪೂರಕವಾಗಿ ಸಹಕಾರ ನೀಡಿದ್ದಾರೆ. ಇದು ನಿರಂತರವಾದರೆ ಖಂಡಿತ ಯಶಸ್ಸಿನ ಔನ್ನತ್ಯವನ್ನು ಸಾಧಿಸುವುದರಲ್ಲಿ ಸಂದೇಹವಿಲ್ಲ.

ಆಧುನಿಕ ಸಂದರ್ಭದಲ್ಲಿ ಒಂದು ಪತ್ರಿಕೆಯನ್ನು ನಡೆಸುವುದು ಸುಲಭದ ಮಾತಲ್ಲ. ರಾಜ್ಯಮಟ್ಟದ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಲು ಅರ್ಹವಾದ ಹಲವು ಲೇಖನಗಳು ಈ 'ಹಂಪಿ ಟೈಮ್ಸ್'ನಲ್ಲಿ ಪ್ರಕಟವಾಗುತ್ತಿವೆಯೆಂದರೆ ಪತ್ರಿಕೆಯ ಶ್ರೇಷ್ಠತೆಯ ಕಡೆಗೆ ಹೆಜ್ಜೆ ಹಾಕುತ್ತಿದೆ ಎಂದೇ ಅರ್ಥ. ಪತ್ರಿಕೆಯನ್ನು ಉಳಿಸುವಲ್ಲಿ, ಅದರ ನಿರಂತರತೆಗೆ, ಸಬಲೀಕರಣಗೊಳಿಸುವಲ್ಲಿ 'ಕೊಂಡು ಓದುವವರ' ಪಾತ್ರ ಬಹಳ ಮುಖ್ಯ. ನಮ್ಮ ಪರಂಪರೆ, ಸಂಸ್ಕೃತಿ, ವೈಚಾರಿಕ, ವೈಜ್ಞಾನಿಕ, ನೆಲೆಗಟ್ಟುಗಳನ್ನು ಹೊಸತಲೆಮಾರಿಗೆ ದಾಟಿಸುವ ಆ ಮೂಲಕ ಉತ್ತಮ ಪೀಳಿಗೆಯ ರೂಪುಗೊಳ್ಳುವಿಕೆಯಲ್ಲಿ 'ಹಂಪಿ ಟೈಮ್ಸ್' ಸಾಮರಸ್ಯ ಹೆಜ್ಜೆಗಳಾಗಿ ಮುಂದುವರಿಯಲಿ, ಮಾಸ್ತಿಯವರು ಹೇಳುವಂತೆ "ನೂರ್ಕಾಲ ಬಾಳಲಿ" ಎಂದು ಹೃದಯತುಂಬಿ ಹಾರೈಸುವೆ. ವಿಜಯನಗರದ ಹೆಮ್ಮೆ ಹಂಪಿ ಟೈಮ್ಸ್.



ಡಾ. ಸುಬ್ಬಣ್ಣ ಸಿ ಕುಂದೂರು
ಪ್ರಾಂಶುಪಾಲರು, ಬೆಂಗಳೂರು, ದ.ಕನ್ನಡ

ರಾಷ್ಟ್ರಮಟ್ಟದ ಪತ್ರಿಕೆಯಷ್ಟೇ ಮಹತ್ವ

ಶಿಕ್ಷಣಪರಂಪರೆಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಂಪಿ ಟೈಮ್ಸ್ ಪತ್ರಿಕೆಯು ಮೂರನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಸ್ಥಳೀಯ ಪತ್ರಿಕೆಯೊಂದು ರಾಜ್ಯ ವ್ಯಾಪ್ತಿಯ ಓದುಗರ ವಲಯವನ್ನು ಹೊಂದಿದ್ದಲ್ಲದೆ ಸಾಮಾಜಿಕ ಬದ್ಧತೆಯನ್ನು ತನ್ನ ಮೀಮಾಂಸೆಯಾಗಿ ಅಪ್ಪಿಕೊಂಡಿದ್ದ ಈ ಪತ್ರಿಕೆಯ ಗೆಲುವು ಅನಿಸಿದೆ. ಪತ್ರಿಕೆಯು ತನ್ನ ವಿನಾಶ, ವಿಚಾರದ ನಿರೂಪಣೆ, ಲೇಖನದ ಆಯ್ಕೆ ಹಾಗೂ ಭಾಷೆಯ ಅಚ್ಚುಕಟ್ಟುತನಗಳು ರಾಷ್ಟ್ರಮಟ್ಟದ ಪತ್ರಿಕೆಯಷ್ಟೇ ಮಹತ್ವವನ್ನು ಪಡೆದಿರುವುದು ತ್ರೀಯುತ ಬಸವರಾಜ ಅವರ ಶ್ರಮಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ.



ಜಯಶ್ರೀ.ಎಂ.ಕರ್ಜಗಿ.
ಹುಬ್ಬಳ್ಳಿ

ಕುಟುಂಬದ ಸದಸ್ಯನಾದ 'ಹಂಪಿ ಟೈಮ್ಸ್'

'ಹಂಪಿ ಟೈಮ್ಸ್' ಪತ್ರಿಕೆಯು ಕೇವಲ ಎರಡು ವರ್ಷದಲ್ಲಿ ಎರಡು ಲಕ್ಷ ಓದುಗರನ್ನು ತಲುಪುತ್ತಿರುವುದು ಪತ್ರಿಕೆಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಾನು ನಂಬಿದ ಪತ್ರಿಕಾ ಧರ್ಮದ ಗಡಿಯನ್ನು ದಾಟಿದ ಎಲ್ಲ ವರ್ಗದ ಓದುಗರನ್ನು ತಲುಪುವುದು ಸಾಮಾನ್ಯ ಕೆಲಸವಲ್ಲ. ಹಂಪಿ ಟೈಮ್ಸ್ ವಿದ್ಯಾರ್ಥಿಗಳ ಮಾರ್ಗದರ್ಶಿ ಹಾಗೂ ಆಪ್ತಮಿತ್ರ ಎಂಬಂತಾಗಿದೆ. ನಿತ್ಯವೂ ಪ್ರಕಟವಾಗುವ ಕತೆ, ಕವನ, ಲೇಖನಗಳು ತನ್ನದೇ ಆದ ಓದುಗರ ಬಳಗವನ್ನು ಸೃಷ್ಟಿಸಿದೆ. ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ನನಗೆ ಬರವಣಿಗೆಯ ಹುಚ್ಚು ಹೆಜ್ಜೆದ್ದು ಹಂಪಿ ಟೈಮ್ಸ್ ಪತ್ರಿಕೆ. 'ಬೆಳಕಿನ ಹಾದಿ'ಯಲ್ಲಿ ನನ್ನ ಕಥೆಗಳನ್ನು ಪ್ರಕಟಿಸಿ ನನ್ನೊಳಗಿನ ಬರವಣಿಗೆಯನ್ನು ಬೆನ್ನೆತ್ತಿ ಮೋಕ್ಷಾಭಿಷೇಕವನ್ನು ಮೂಲಕ ಸಾಹಿತ್ಯಲೋಕಕ್ಕೆ ನಾನು ಕಾಲಿಡುವಂತೆ ಮಾಡಿದ ಸಂಪಾದಕರಿಗೆ ನಾನು ಚಿರಋಣಿಯಾಗಿದ್ದೇನೆ.

ಆಕರ್ಷಕ ಪುಟ ವಿನಾಶವು ಪತ್ರಿಕೆಯನ್ನು ಮತ್ತಷ್ಟು ಮೆರೆದು ಗೊಳಿಸಿದೆ. ವಸ್ತು ನಿಷ್ಠ ವರದಿಗಳು ಪತ್ರಿಕೆಯ ಬದ್ಧತೆ ಮತ್ತು ಕಾರ್ಯ ನಿಷ್ಠೆಯನ್ನು ಕಾಣುತ್ತಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಒಂದು ಸ್ಥಳೀಯ ಪತ್ರಿಕೆಯು ಲಕ್ಷಾಂತರ ಓದುಗರನ್ನು ಹೊಂದಿದೆ ಎಂದರೆ ಅದರ ಹಿಂದಿರುವ ಪತ್ರಿಕಾ ಬಳಗದ ಪ್ರಾಮಾಣಿಕ ಪ್ರಯತ್ನ ಎಷ್ಟು ಎಂಬುದು ಅರ್ಥವಾಗುತ್ತದೆ. ಒಂದು ಪತ್ರಿಕೆಯನ್ನು ಹೊರತರುವುದು ಸುಲಭವಲ್ಲ. ಅಲ್ಲದೇ ಅದನ್ನು ದಿನಪತ್ರಿಕೆಯಾಗಿ ಒಂದು ದಿನವೂ ತಪ್ಪದಂತೆ ಹೊರತರುವುದು ನಿಜಕ್ಕೂ ಹೆಸರಾಂತ ಕೆಲಸ. ಅನೇಕ ಆಡಳಿತದ ಗವಸು ಪತ್ರಿಕೆ ನಿತ್ಯವೂ ಓದುಗರ ಕೈಸೇರುತ್ತಿದೆ ಎಂದರೆ ಅದು ಸಂಪಾದಕರ ಅಪಾರ ಶ್ರಮ ಮತ್ತು ಕಾಳಜಿಯ ದ್ಯೋತಕವಾಗಿದೆ. ತಾನು ನಂಬಿದ ಸಿದ್ಧಾಂತದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೆ ಪತ್ರಿಕಾ ಧರ್ಮ ಪಾಲಿಸುತ್ತಿರುವುದು ಹೆಮ್ಮೆಯ ಸಂಗತಿ. 'ಹಂಪಿ ಟೈಮ್ಸ್' ಈಗ ನಮ್ಮ ಮನೆಯ ಸದಸ್ಯ ಎನ್ನುವಂತಾಗಿದೆ. ನನ್ನಂಥ ಅನಾಮಿಕ ಲೇಖಕರಿಗೆ ಇದೊಂದು ದಾರಿದೀಪವಾಗಿದೆ. ಪತ್ರಿಕೆಯು ಯಶಸ್ವಿಯಾಗಿ ಮುನ್ನಡೆಯಲಿ, ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ತುಂಬು ಹೃದಯದಿಂದ ಅಶಿಸುತೇನೆ.



ಮಲ್ಲಿಕಾರ್ಜುನಸ್ವಾಮಿ ಹಿರೇಮಠ
ಲೇಖಕರು, ಬಳ್ಳಾರಿ

ವಿಭಿನ್ನ ಅಭಿರುಚಿಯ ಅಮೂಲ್ಯವಾದ ಪತ್ರಿಕೆ.

ಎಸ್.ಎಸ್.ಎಲ್.ಸಿ ಮಕ್ಕಳಿಗೆ ಹಂಪಿ ಟೈಮ್ಸ್ ಮಾರ್ಗದರ್ಶಿಯಂತೆ ಕೆಲಸ ಮಾಡಿ SSLC ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆ ಗಮನಾರ್ಹ ಸಾಧನೆ ಮಾಡಲು ಸಹಾಯ ಮಾಡಿತು. ಹಂಪಿ ಟೈಮ್ಸ್‌ಗೆ ನಮ್ಮ ಶಿಕ್ಷಕ ಬಳಗ ಸಹಕರಿಸಿದ್ದು ನನಗೆ ಹೆಮ್ಮೆ ತಂದಿತು. ಸಂಪಾದಕರಾದ ಬಸವರಾಜ ರವರ ಗುರಿ ಸಹ SSLC ಯಲ್ಲಿ ಮಕ್ಕಳು ಗಮನಾರ್ಹ ಸಾಧನೆ ಮಾಡಬೇಕು ಎಂಬುದಾಗಿತ್ತು. ಅವರು ತಮ್ಮ ಗುರಿ ಸಾಧಿಸಿದ್ದಾರೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ.

ಅವರ ಕನಸನ್ನು ವಿಜಯನಗರ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನನಸನ್ನಾಗಿ ಮಾಡಿದ್ದಾರೆ. ಹಂಪಿ ಟೈಮ್ಸ್ ಒಂದು ವಿಭಿನ್ನ ಅಭಿರುಚಿ ಹೊಂದಿದ ಅಮೂಲ್ಯವಾದ ಪತ್ರಿಕೆ. ಹಂಪಿ ಟೈಮ್ಸ್ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ಪತ್ರಿಕೆಗೆ ಹಾಗೂ ಸಂಪಾದಕರಿಗೆ ಶುಭಾಶಯಗಳ ನೈರ್ವಹಿಸುತ್ತಿದ್ದೇನೆ. ಪತ್ರಿಕೆ ನಾಡಿಗೆ ಬೆಳಕಾಗಲಿ, ವಿದ್ಯಾರ್ಥಿಗಳಿಗೆ ಆಶಾಕಿರಣವಾಗಲಿ



ಡಾ.ಸುಧಾಕರ.ಜಿ.ಲಕ್ಷ್ಮವಳ್ಳಿ
ಲೇಖಕರು, ಮಂಗಳೂರು


ಎರಡು ವರ್ಷ ಹಲವು ಹರ್ಷ

ದಿನಪತ್ರಿಕೆಯಲ್ಲಿ ಪ್ರಕಟವಾಗುವ ಪ್ರತಿಯೊಂದು ವಿಚಾರಗಳು ಮನೋಜ್ವಲ, ಲೇಖನಗಳು ಜ್ಞಾನದ ಒಳ ಹರಿವನ್ನು ಮನಮುಟ್ಟುವಂತಹ ವಿಷಯಗಳನ್ನು ಒಳಗೊಂಡಿದ್ದು ಅದು ವೈಯಕ್ತಿಕ ಹಾಗೂ ಸಮಾಜದ ಬೆಳವಣಿಗೆ ಪೂರಕ.

ಸಮಾಜಮುಖಿ, ವಿದ್ಯಾರ್ಥಿಗಳಿಗೆ ಪೂರಕ, ಪ್ರಕೃತಿಯನ್ನು ಉಳಿಸುವ, ಸಮಾಜದಲ್ಲಿನ ಓರೆ ಕೋರೆಗಳನ್ನು ತಿದ್ದುವ ಹಾಗೂ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಪತ್ರಿಕೆ ಕಾರ್ಯ ಶ್ಲಾಘನೀಯ. ಶ್ರೇಯವಾಗಲಿ

ನಮ್ಮೂರ ವಿದ್ಯಾರ್ಥಿ ನಮ್ಮ ಹೆಮ್ಮೆ ಹಂಪಿ ಟೈಮ್ಸ್ ಅಭಿಯಾನಕ್ಕೆ ನಿಮ್ಮ ಸಹಕಾರ ಇರಲಿ

ಈ ಬಾರಿ
ಫಲಿತಾಂಶ ನಮ್ಮದೇ
ಶಾಲೆಗೊಂದು 625
ಸರಣಿ ಪ್ರಶಸ್ತಿಗೃಹ
ಹಂಪಿ ಟೈಮ್ಸ್ ನಲ್ಲಿ
ಶೀಘ್ರದಲ್ಲಿ ಪ್ರಾರಂಭ
ಪತ್ರಿಕೆಗಳನ್ನು
ಮುಂಚಿತ ವಾಗಿಯೇ
ಕಾಂಕ್ಷಿಸಿಕೊಳ್ಳಿ.



ಡಿ.ವೆಂಕಟೇಶ
ಪ್ರಕಾಶಕರು, ಸಾಯಿಮಠ ಪ್ರಕಾಶನ, ಹೊಸಪೇಟೆ

ಶಿಕ್ಷಣಕ್ಕಾಗಿ ನಿರ್ವಹಣೆ ಪರಿಶ್ರಮ

ಹಂಪಿ ಟೈಮ್ಸ್ ದಿನಪತ್ರಿಕೆಯ ವಿಭಿನ್ನವಾದ ಪ್ರಯತ್ನಕ್ಕೆ ಫಲಿತಾಂಶ ಕೊಟ್ಟಿದೆ ಎಂದು ನನ್ನ ಭಾವನೆ. ಎಲ್ಲಾ ಲೇಖನಗಳೂ ಓದುಗರನ್ನು ಸೆಳೆಯುತ್ತಿವೆ. ಆಂಗ್ಲ ಭಾಷಿಕರ ಕರುನಾಡಿಗೆ ಕೊಡುಗೆಯ ಲೇಖನಗಳು ಅತಿ ಸೊಗಸಾಗಿವೆ ಹಾಗೇ ನಮಗೆ ಹೊಸತಾಗಿವೆ. ಹಂಪಿ ಟೈಮ್ಸ್ ಪತ್ರಿಕೆಯು ಎರಡು ವಸಂತಗಳನ್ನು ಪೂರೈಸಿದ್ದಕ್ಕಾಗಿ ಅಭಿನಂದನೆಗಳು. ಶಿಕ್ಷಣಕ್ಕಾಗಿ ನಿಮ್ಮ ನಿರ್ವಹಣೆ ಪರಿಶ್ರಮಕ್ಕೆ ಧನ್ಯವಾದಗಳು.



ಶಾಲಿನಿ ಎಂ.

ಭಾಷಾಶಿಕ್ಷಕಿ, ಮದಕರಿ ನಾಯಕ ಪ್ರೌಢಶಾಲೆ, ಚಿತ್ರದುರ್ಗ

ವಿಜಯನಗರದ ಹೆಮ್ಮೆ ಹಂಪಿ ಟೈಮ್ಸ್

'ಹಂಪಿ ಟೈಮ್ಸ್' ಪತ್ರಿಕೆ ನಮ್ಮ ವಿಜಯನಗರದಲ್ಲಿಯೇ ಹೆಮ್ಮೆಯ ಪತ್ರಿಕೆ. ಮೂರನೆಯ ವರ್ಷಕ್ಕೆ ಅಡಿಯಡುತ್ತಿರುವುದು ಸಂತೋಷದ ಸಂಗತಿ.

ಪ್ರಮುಖವಾಗಿ ಉತ್ತರಕರ್ನಾಟಕ ಭಾಗದ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಲು ಅದರಲ್ಲೂ ಪ್ರೌಢಶಿಕ್ಷಣಕ್ಕೆ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಸುಧಾರಣೆಗೆ ಇಡೀ ವರ್ಷ ಒತ್ತುಕೊಟ್ಟು ನಡೆಸಿದ ಮಾಹಿತಿ ಹಂಚಿಕೆ, ನುರಿತ ಶಿಕ್ಷಕರಿಂದ, ಶಿಕ್ಷಣ ತಜ್ಞರಿಂದ ತರಬೇತಿ, ಸಂವಾದ, ಕಾರ್ಯಾಗಾರಗಳ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ನಿಮ್ಮ ನಿರಂತರಪರಿಶ್ರಮ ಹಾಗೂ ಕಾರ್ಯ ವೈಖರಿ ಮಾದರಿಯಾದುದು.

ಪ್ರಕಟವಾಗುತ್ತಿರುವ ಸಕಾಲಿಕ ಹಾಗೂ ವಿಶಿಷ್ಟ ವಸ್ತುವೈದ್ಯಗಳಿಂದ ಕೂಡಿದ ಲೇಖನಗಳು ಓದುಗರಿಗೆ ತುಂಬಾ ಪ್ರಿಯವಾಗುತ್ತವೆ. ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದು ಹಾಗೂ ನಿಮ್ಮ ಸಾಮಾಜಿಕ ಬದ್ಧತೆ ನಿಜಕ್ಕೂ ಮೆಚ್ಚುವಂಥದ್ದು. ಇದು ದಿನಪತ್ರಿಕೆಯಾದರೂ ವಾರಪತ್ರಿಕೆ, ಮಾಸಪತ್ರಿಕೆಗಳ ರೀತಿಯಲ್ಲಿ ಗುಣಯುಕ್ತವಾಗಿದೆ. ಪತ್ರಿಕೆ ನಿರಂತರವಾಗಿ ಬರಲಿ ಜಿಲ್ಲಾ ಮಟ್ಟವನ್ನು ಮೀರಿ ರಾಜ್ಯ ಮಟ್ಟದ ಪತ್ರಿಕೆಯಾಗಿ ಬೆಳೆಯಲಿ ಎಂಬುದು ನನ್ನ ಆಶಯ.

ಜನಾನುರಾಗದತ್ತ 'ಹಂಪಿ ಟೈಮ್ಸ್' ಪತ್ರಿಕೆ ಖರೀದಿಸಿ ಪೋಷಿಸಬೇಕು



ವಿಜಯನಗರದ ಹೆಮ್ಮೆಯಾಗಿರುವ 'ಹಂಪಿ ಟೈಮ್ಸ್' ದಿನ ಪತ್ರಿಕೆಯನ್ನು ಕಳೆದ ಆರು ತಿಂಗಳಿಂದ ಗಮನಿಸುತ್ತಿದ್ದೇನೆ. ಆಕರ್ಷಕ ಮುಖಪುಟ ಹಾಗೂ ವೈವಿಧ್ಯಮಯ ಶಿರ್ಷಿಕೆ, ಉಪಶಿರ್ಷಿಕೆಗಳಿಂದಾಗಿ ಓದುಗರ ಗಮನ ಸೆಳೆಯುತ್ತಲಿದೆ. ಡಿಜಿಟಲ್ ತಂತ್ರಜ್ಞಾನದಲ್ಲಿ ಪತ್ರಿಕೆಗಳನ್ನು ಆಕರ್ಷಕವಾಗಿ ಮುದ್ರಿಸುವುದು, ಓದುಗರ ಕುತೂಹಲ ಹಾಗೂ ವಿಷಯಾಸಕ್ತಿಯನ್ನು ತಣಿಸುವುದು ಇಂದು ಮಹತ್ವದ್ದಾಗಿದೆ. ಪ್ರಾದೇಶಿಕ ಪತ್ರಿಕೆಗಳಿಗೆ ತಮ್ಮ ಸುತ್ತಮುತ್ತಲಿನ ಘಟನೆಗಳ ಚಿತ್ರಣದೊಂದಿಗೆ ರಾಜ್ಯ, ಬೇರಾಡು ಹಾಗೂ ರಾಷ್ಟ್ರ, ಬೇರಾಡುಗಳ ಸುದ್ದಿ ಸಮಾಚಾರಗಳನ್ನು ಸಂದರ್ಭಾನುಸಾರ ಪ್ರಕಟಿಸುವುದು, ಸಮಕಾಲೀನ ಘಟನೆಗಳಿಗೆ ಪರಿಣಾಮಕಾರಿಯಾಗಿ ವ್ಯಾಖ್ಯಾನಿಸುವುದು ಉತ್ತಮ ಪತ್ರಿಕೆಯ ಲಕ್ಷಣವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಪತ್ರಿಕಾರಂಗ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಬ್ರಿಟಿಷರಿಂದ ಬಳುವಳಿಯಾಗಿ ಬಂದ ಪತ್ರಿಕೆಗಳು ಮೊದಲು ಕ್ರೀಡೆ, ವಿನೋದ, ಜೂಜು ಹಾಗೂ ಮೋಜಿನ ಸಂಗತಿಗಳಿಗೆ ಪ್ರಕಟಗೊಂಡಿದ್ದವು. ಭಾರತೀಯರ ಪತ್ರಿಕೆಗಳನ್ನು ಹೊರತಂದದ್ದು ಬ್ರಿಟಿಷ್ ಮಾದರಿಯ ನೆರಳಲ್ಲಿ 'ಮಂಗಳೂರು ಸಮಾಚಾರ' ಹರ್ಮನ್ ಮೋಗ್ನಿಂಗ್‌ರವರಿಂದ ಪ್ರಕಟವಾಗಿ ನಂತರ ನಮ್ಮಲ್ಲಿ ಅನೇಕ ಕೈಬರಹದ ಪತ್ರಿಕೆಗಳಿಗೆ ವಾರ, ಮಾಸ ಪತ್ರಿಕೆಗಳಿಗೆ ಮಾದರಿಯಾಯಿತು. ನಮಗೆ ಬ್ರಿಟಿಷ್ ಪತ್ರಿಕೆಗಳಂತೆ ಜೂಜು- ಮೋಜುಗಳು ಪ್ರಧಾನವಾಗಿ

ರಲಿಲ್ಲ. ದೇಶ ಬ್ರಿಟಿಷರ ಕಪಿಮುಷ್ಟಿಯಲ್ಲಿ ಸಿಲುಕಿರುವಾಗ ಎಲ್ಲ ರಾಜ್ಯಗಳ ಜನತೆಯು ಭಾವನೆಗಳನ್ನು ಒಂದುಗೂಡಿಸಲು, ಪ್ರಜ್ಞಾಪ್ರವಾಹ ತಂತ್ರ ರೂಪಿಸಿ ಕೊಳ್ಳಲು, ದೇಶಭಕ್ತಿ, ದೇಶಪ್ರೇಮ ಬೆಳೆಸಿಕೊಳ್ಳಲು ಪತ್ರಿಕೆಗಳು ವೀರಮಾಣೇಶ್ವರ ನಿಷ್ಠೆಯಿಂದ ಕಾರ್ಯ ನಿರ್ವಹಿಸಿವೆ. ಸ್ವಾತಂತ್ರ್ಯ ಪೂರ್ವ ಭಾರತ ಹಾಗೂ ಕರ್ನಾಟಕದ ಚರಿತ್ರೆಯನ್ನೇ ತೆಗೆದುಕೊಂಡರೆ ಎಷ್ಟೊಂದು ದೇಶಭಕ್ತಿ ಉಕ್ಕಿಸುವ ಪತ್ರಿಕೆಗಳು ಹೊರಬಂದು ಬ್ರಿಟಿಷ್ ಆಡಳಿತ ವಿಮರ್ಶೆಗೆ ತನ್ನದೇ ಆದ ಕ್ರಮಕೈಗೊಂಡಿವೆ ಎಂಬುದು ವೇದ್ಯವಾಗುತ್ತದೆ. ಹಾಗಾಗಿ ಪತ್ರಿಕೆ ಹೊರತರುವುದು ಜನಸಾಮಾನ್ಯರನ್ನು ಎಚ್ಚರಿಸುವ, ಜ್ಞಾನವನ್ನು ವಿಕಸಿಸುವ, ಅರಿವನ್ನು ವಿಸ್ತರಿಸುವ ಮಹಾಕಾರ್ಯವೇ ಆಗಿ ಅದೊಂದು ದೇಶದ ನಾಲ್ಕನೆಯ ಅಂಗ ಎಂದು ಖ್ಯಾತಿ ಪಡೆದಿದೆ. ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗಗಳ ನಂತರ ಪತ್ರಿಕಾರಂಗವೇ ಇಂದು ಪ್ರಬಲ ಮಾಧ್ಯಮವಾಗಿದೆ. ಪತ್ರಿಕೆಗಳು ಪ್ರಾದೇಶಿಕವಾಗಿರಲಿ, ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲೇ ಹೆಸರಾಗಿರಲಿ ಅವುಗಳಿಗೆ ತನ್ನದೇ ಆದ ನೆಲೆ-ಬೆಲೆಗಳಿವೆ.

'ಹಂಪಿ ಟೈಮ್ಸ್' ಪತ್ರಿಕೆಯ ವಿಶೇಷವೆಂದರೆ ಇದನ್ನು ಸಾಹಿತಿಗಳು, ಸಾಮಾನ್ಯರು, ಹಿರಿಯರು, ಕಿರಿಯರು, ಪುರುಷರು, ಮಹಿಳೆಯರು ಯಾರೇ ಆಗಿರಲಿ ಆಸಕ್ತಿಯಿಂದ ಓದಿ, ಪತ್ರಿಕೆಯ ವಿಷಯ ಹಾಗೂ ನಿರೂಪಣೆಗಳನ್ನು ಕುತೂಹಲದಿಂದ ಗಮನಿಸಿ ಅದಕ್ಕೆ ತಕ್ಕಂತೆ ತಾವೂ ಸ್ಪಂದಿಸಿ ಪತ್ರಿಕೆಯನ್ನು ಬೆಳೆಸುತ್ತಿರುವುದು ಮಹತ್ವದ ಸಂಗತಿಯಾಗಿದೆ. ಪತ್ರಿಕೆಗೂ ಹೊಸಗನ್ನಡ ಸಾಹಿತ್ಯಕ್ಕೂ ಬ್ರಿಟಿಷರ ನಂಟಿದೆ. ದಾಶನಿಕರಾದ

ಡಿ.ವಿ.ಜಿ. ಟಿ.ಎಸ್.ರಾಮಚಂದ್ರರಾವ್, ಪಾಡಗಾರ ವೆಂಕಟರಮಣಾಚಾರ್ (ಪಾ.ವೆಂ.), ಕೆ.ಟಿ. ಪಾಂಡುರಂಗಿ, ತೀ.ತಾ.ಶರ್ಮ, ಖಾದಿ ಶಾಮಣ್ಣ, ಬಸವರಾಜ ಕಟ್ಟಮನಿ, ನಿರಂಜನ, ತ.ರಾ.ಸು. ಬಿ.ವಿ. ವೈಕುಂಠರಾಜು, ಪಿ.ಲಂಕೇಶ್ ಮೊದಲಾದವರ ಪತ್ರಿಕಾ ಸೇವೆ ಗಮನಾರ್ಹವಾಗಿದೆ. ಪತ್ರಿಕೆಗಳನ್ನು ಅವಲಂಬಿಸಿಯೇ ಬದುಕುಕಟ್ಟಿಕೊಂಡ ಕನ್ನಡದ ಸಾಹಿತಿಗಳಿದ್ದಾರೆ. ಆದರೆ ಈ ಜ್ಞಾನಮಾರ್ಗಕ್ಕೆ ನೀರೆರೆದು ಮೋಷಿಸುವ ಓದುಗರು ಬೇಕು. ಎಲ್ಲರೂ ಪ್ರಾದೇಶಿಕ ಹಾಗೂ ರಾಜ್ಯಮಟ್ಟದ ಪತ್ರಿಕೆಗಳನ್ನು ಅಭಿಮಾನದಿಂದ ಖರೀದಿಸಿ ಪ್ರಸಾರ ಹೆಚ್ಚಿಸಬೇಕು. ಓದುಗರ ಸಂಖ್ಯೆ ಹೆಚ್ಚಾದಂತೆ ಪತ್ರಿಕಾ ಪ್ರಕಟಣೆ ಸುಲಭ ಹಾಗೂ ಆಕರ್ಷಕವಾಗುವುದರಲ್ಲಿ ಸಂದೇಹವಿಲ್ಲ. ರಾಜ್ಯಮಟ್ಟದ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಲು ಅರ್ಹವಾಗುವ ಹಲವು ಲೇಖನಗಳು 'ಹಂಪಿ ಟೈಮ್ಸ್'ನಲ್ಲಿ ಪ್ರಕಟಗೊಳ್ಳುತ್ತಿವೆ. ನಮ್ಮ ಪರಂಪರೆ, ನಮ್ಮ ಸಂಸ್ಕೃತಿ, ಪ್ರಾದೇಶಿಕ ಅಸ್ತಿತ್ವ ಉಳಿಸಿ ಬೆಳೆಸುವಲ್ಲಿ 'ಹಂಪಿ ಟೈಮ್ಸ್' ನಂಥ ಪತ್ರಿಕೆಗಳ ಅವಶ್ಯಕತೆ ಬಹಳಷ್ಟಿದೆ. ಹಾಗಾಗಿ ಎಲ್ಲರೂ ಇದನ್ನು ಖರೀದಿಸಿ ಚಂದಾದಾರರಾಗಿ ಪತ್ರಿಕೆಗೆ ನೀರೆರೆದು ಪೋಷಿಸಿದಲ್ಲಿ ನಮ್ಮ ಅಸ್ತಿತ್ವವನ್ನು ನಾವೇ ಉಳಿಸಿಕೊಂಡ ಹಾಗೆ ಎನ್ನುವುದರಲ್ಲಿ ಎರಡು ಮಾತಿಲ್ಲ.

- ಡಾ. ಸುರೇಂದ್ರಕುಮಾರ ಕಿರಮಗಿ

ಪ್ರಾಧ್ಯಾಪಕರು, ಸ್ನಾತಕೋತ್ತರ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ವಿಭಾಗ, ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಸೇಡರಸ್ತೆ, ಕಲಬುರಗಿ-5

ನೋಬಲ್ ಇಂಡಿಪೆಂಡೆಂಟ್ ಪಿಒ ಕಾಲೇಜು,
ಹೊಸಪೇಟೆ, ವಿಜಯನಗರ ಜಿಲ್ಲೆ
Noble Independent PU College, Hosapete, Vijayanagara Dist



ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ನೋಬಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು 2022-23ನೇ ಸಾಲಿನಲ್ಲಿ ಪ್ರಾರಂಭಗೊಂಡಿದ್ದು, ಇಲ್ಲಿಯವರೆಗೂ ಸುಮಾರು ನಡೆಯುತ್ತಾ ಬಂದಿದೆ. ಹಾಗೂ 2024-25ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ 6 ಡಿಸ್ಟಿಂಕ್ಷನ್‌ಗಳೊಂದಿಗೆ, 40 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2 ಡಿಸ್ಟಿಂಕ್ಷನ್‌ಗಳೊಂದಿಗೆ, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ ಎಂದು ತಿಳಿಸಲು ಹರ್ಷವೆನಿಸಿದೆ.

ವಿಜಯನಗರ ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ಹೊಸಪೇಟೆಯಲ್ಲಿ
ಹೋಮ್ ಸೈನ್ಸ್ (ಪಿ.ಸಿ.ಜಿ.ಎಚ್) ಕಾಂಚನೇಷನ್

ಹೊಸಪೇಟೆಯಲ್ಲಿ ಹೋಮ್ ಸೈನ್ಸ್ (PCBH) ಕಾಂಚನೇಷನ್ ಅನ್ನು ನೀಡುತ್ತಿರುವ ಮೊಟ್ಟ ಮೊದಲ ಕಾಲೇಜು ನೋಬಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ. ಆಸಕ್ತ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸುತ್ತಿದ್ದೇವೆ.

ಪಾಲಕರು, ಪೋಷಕರು ಮತ್ತು ಸಂಘಸಂಸ್ಥೆಗಳಿಂದ ಹೋಮ್ ಸೈನ್ಸ್ ಕಾಂಚನೇಷನ್ (Combination) ಗೆ ಬಂದಿರುವ ಹೆಚ್ಚಿನ ಬೇಡಿಕೆಗೆ ಸ್ಪಂದಿಸಿ, ನಮ್ಮ ಆಡಳಿತ ಮಂಡಳಿಯ ಆದೇಶದಂತೆ, 2025-26ನೇ ಶೈಕ್ಷಣಿಕ ಸಾಲಿಗೆ ಹೋಮ್ ಸೈನ್ಸ್ ಕಾಂಚನೇಷನ್ ಅನ್ನು ನೀಡಲು ಪದವಿಪೂರ್ವ ಶಿಕ್ಷಣ ಇಲಾಖೆಗೆ ಅರ್ಜಿಯನ್ನು ಸಲ್ಲಿಸಲಾಗಿದೆ. 2025-26ನೇ ಶೈಕ್ಷಣಿಕ ಸಾಲಿಗೆ ಹೋಮ್ ಸೈನ್ಸ್ ಕಾಂಚನೇಷನ್ ಆಸಕ್ತ ಪಾಲಕರು ಮತ್ತು ಪೋಷಕರು, ದಯವಿಟ್ಟು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ:

Empowering students with knowledge and skills for a better future.

Noble Independent PU College, Muneer Gardens,
Dam Road, Hospet – 583201
Contact: 7026609451 | 76195005011